

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
1	ಭಾರತೀಯ ಜೀವ ವಿಮಾ ನಿಗಮ (LIC) ಅನ್ನು ಈ ಕೆಳಗಿನ ಯಾವ ಕಾಯ್ದೆಗಳ ಅಡಿಯಲ್ಲಿ ಸ್ಥಾಪಿಸಲಾಗಿದೆ?	ಜೀವ ವಿಮಾ ನಿಗಮ ಕಾಯ್ದೆ, 1956	ವಿಮಾ ಕಾಯ್ದೆ, 1938	ಜೀವ ವಿಮಾ ಕಂಪನಿಗಳ ಕಾಯ್ದೆ, 1912	ಭಾರತೀಯ ವಿಮಾ ಕಂಪನಿಗಳ ಕಾಯ್ದೆ, 1928	1
2	ಕೆಳಗಿನ ಯಾವ ಸಾಮಾಜಿಕ ಭದ್ರತಾ ಯೋಜನೆಯು ಆರೋಗ್ಯ ವಿಮಾ ಯೋಜನೆಯಾಗಿದೆ?	PMVVY	PMFBY	PMJAY	PMSBY	3
3	ಪ್ರಾಚೀನ ಕಾಲದಲ್ಲಿ, ಅನಿರೀಕ್ಷಿತತೆಯಿರುವ ಸಮುದ್ರದ ಮಾರ್ಗವಾಗಿ ಸರಕುಗಳನ್ನು ಸಾಗಿಸುವಾಗ ಚೀನದ ವ್ಯಾಪಾರಿಗಳು ತಮ್ಮ ಸರಕುಗಳನ್ನು ವಿವಿಧ ದೋಣಿಗಳಲ್ಲಿ ಸಾಗಿಸುತ್ತಿದ್ದರು. ಯಾಕೆ ಎಂಬುದನ್ನು ವಿಶ್ಲೇಷಿಸಿ?	ಚೀನದ ದೋಣಿಗಳು ಚಿಕ್ಕದಾಗಿದ್ದವು ಮತ್ತು ಭಾರವಾದ ಸರಕುಗಳನ್ನು ಸಾಗಿಸುತ್ತಿದ್ದವು	ಚೀನದ ಸರ್ಕಾರವು ವ್ಯಾಪಾರದ ಸಮಾನ ಹಂಚಿಕೆ ಇರುವಂತೆ ಸರಕುಗಳನ್ನು ಬಹು ಶಿಪ್ಪಿಂಗ್ ಕಂಪನಿಗಳ ನಡುವೆ ವಿತರಿಸಬೇಕು ಎಂದು ಆದೇಶಿಸಿತು	ಚೀನದ ವ್ಯಾಪಾರಿಗಳು ತಮ್ಮ ಸರಕುಗಳನ್ನು ಹಲವು ದೋಣಿಗಳಲ್ಲಿ ಇರಿಸಿದರು ಏಕೆಂದರೆ ಇದು ಒಟ್ಟು ನಷ್ಟದ ವಿರುದ್ಧ ವಿಮೆಯನ್ನು ಒದಗಿಸುತ್ತಿತ್ತು	ಚೀನದ ವ್ಯಾಪಾರಿಗಳು ತಮ್ಮ ಸರಕುಗಳನ್ನು ಅನೇಕ ದೋಣಿಗಳಲ್ಲಿ ಇರಿಸಿದರು ಏಕೆಂದರೆ ಅದು ಅಗ್ಗವಾಗಿತ್ತು	3
4	ಅಪಾಯದ ವೆಚ್ಚವು ಯಾವುದಕ್ಕೆ ನೇರವಾದ ಅನುಪಾತದಲ್ಲಿರುತ್ತದೆ?	ನಷ್ಟದ ಸಂಭವನೀಯತೆ ಮತ್ತು ಪರಿಣಾಮ	ಕೇವಲ ನಷ್ಟದ ಪ್ರಭಾವ	ನಷ್ಟದ ಸಂಭವನೀಯತೆ ಮತ್ತು ವಿಮೆಯ ಉದ್ದೇಶ	ನಷ್ಟದ ಪ್ರಭಾವ ಮತ್ತು ವಿಮೆಯ ಉದ್ದೇಶ	1
5	ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?	ಪರಸ್ಪರತೆಯಡಿಯಲ್ಲಿ ವಿವಿಧ ವ್ಯಕ್ತಿಗಳ ನಿಧಿಗಳನ್ನು ಸಂಯೋಜಿಸಲಾಗುತ್ತದೆ	ಪರಸ್ಪರತೆಯನ್ನು ಸಂಚಯನವೆಂದೂ ಕರೆಯುತ್ತಾರೆ	ಪರಸ್ಪರತೆಯಡಿಯಲ್ಲಿ ನಾವು ಒಂದು ಮೂಲದಿಂದ ಅನೇಕಕ್ಕೆ ಹಣದ ಹರಿವನ್ನು ಹೊಂದಿದ್ದೇವೆ	ಒಬ್ಬರ ಅಕಾಲಿಕ ಮರಣದ ಪರಿಣಾಮವಾಗಿ ಉಂಟಾಗುವ ಆರ್ಥಿಕ ನಷ್ಟದ ವಿರುದ್ಧ ಪರಸ್ಪರತೆಯು ರಕ್ಷಣೆ ನೀಡುತ್ತದೆ. ಜೀವ ವಿಮಾ ಒಪ್ಪಂದಕ್ಕೆ ಪ್ರವೇಶಿಸಿದ ಅನೇಕರ ಕೊಡುಗೆಗಳನ್ನು ಸಂಗ್ರಹಿಸುವ ನಿಧಿಯನ್ನು ಹೊಂದುವ ಮೂಲಕ ಈ ನಷ್ಟವನ್ನು ನಿಭಾಯಿಸಲಾಗುತ್ತದೆ ಮತ್ತು ಪರಿಹರಿಸಲಾಗುತ್ತದೆ	3

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
6	ಆಧುನಿಕ ವಿಮೆಯ ಆರಂಭಿಕ ಪ್ರಕಾರವು ಯುರೋಪ್ ನಲ್ಲಿ ವಿಶೇಷವಾಗಿ_____ 14 ನೇ ಶತಮಾನದಲ್ಲಿ ವ್ಯಾಪಾರ ಸಂಘಗಳು ಅಥವಾ ಸಮಾಜಗಳಿಂದ ರಕ್ಷಣೆಯ ಸ್ವರೂಪದಲ್ಲಿತ್ತು.	ಸ್ಟೇನ್ ನಲ್ಲಿ	ಫ್ರಾನ್ಸ್ ನಲ್ಲಿ	ಜರ್ಮನಿಯಲ್ಲಿ	ಇಟಲಿಯಲ್ಲಿ	4
7	ಈ ಕೆಳಗಿನವುಗಳಲ್ಲಿ ಯಾವುದು ಅತ್ಯಂತ ಉತ್ತಮ ನಂಬಿಕೆಯ ಉಲ್ಲಂಘನೆಯ ವಿಷಯದಲ್ಲಿ ಸರಿಯಾಗಿಲ್ಲ	ಮರೆಮಾಚುವಿಕೆಯು ಉದ್ದೇಶಪೂರ್ವಕವಾಗಿ ಬಹಿರಂಗಪಡಿಸದಿರುವುದಾಗಿದೆ	ಮರೆಮಾಚುವುದು ಮುಗ್ಧವಾದ ಬಹಿರಂಗಪಡಿಸದಿರುವುದಾಗಿದೆ	ವಂಚನೆಯು ಉದ್ದೇಶಪೂರ್ವಕ ತಪ್ಪು ನಿರೂಪಣೆಯಾಗಿದೆ	ರೋಗದ ಅಸ್ತಿತ್ವವನ್ನು ಮರೆಮಾಡುವುದು ಉದ್ದೇಶಪೂರ್ವಕವಾಗಿ ಬಹಿರಂಗಪಡಿಸದಿರುವಿಕೆಯಾಗಿದೆ	2
8	ಅಪಾಯ ಮತ್ತು ವಿಪತ್ತಿನ ನಡುವಿನ ವ್ಯತ್ಯಾಸವನ್ನು ವಿವರಿಸಿ.	ವಿಪತ್ತು ನಷ್ಟಕ್ಕೆ ಕಾರಣವಾಗಿದೆ ಮತ್ತು ಗಂಡಾಂತರವು ಆ ನಷ್ಟದ ಪರಿಣಾಮವಾಗಿದೆ	ವಿಪತ್ತು ನಷ್ಟಕ್ಕೆ ನೇರ ಕಾರಣವಾಗಿದೆ ಆದರೆ ಗಂಡಾಂತರವು ನಷ್ಟದ ಸಂಭವನೀಯತೆಯನ್ನು ಹೆಚ್ಚಿಸುತ್ತದೆ/ಕಡಿಮೆಗೊಳಿಸುತ್ತದೆ	ಗಂಡಾಂತರವು ನಷ್ಟಕ್ಕೆ ನೇರ ಕಾರಣವಾಗಿದೆ, ಆದರೆ ವಿಪತ್ತು ನಷ್ಟದ ಸಂಭವನೀಯತೆಯನ್ನು ಹೆಚ್ಚಿಸುತ್ತದೆ/ಕಡಿಮೆಗೊಳಿಸುತ್ತದೆ	ವಿಪತ್ತು ನಷ್ಟದ ಸಂಭವನೀಯತೆಯಾಗಿದೆ ಆದರೆ ಗಂಡಾಂತರವು ನಷ್ಟದ ಪ್ರಭಾವಕ್ಕೆ ಸಂಬಂಧಿಸಿದೆ	2
9	ಭೂಕಂಪದಿಂದ ಉಂಟಾದ ನಷ್ಟಗಳು _____ ಆಗಿರುತ್ತವೆ	ಗಂಬೀರ	ಸಹಕಾರಿ	ಫಲಿತಾಂಶ	ಸಾಮಾನ್ಯ	1
10	ಒಂದು ಜೀವವಿಮಾ ಪಾಲಿಸಿಯಲ್ಲಿ ಸೇರಿಸಲಾದ ನಿರ್ದಿಷ್ಟಿತ ಕಲಂ ಅಡಿಯಲ್ಲಿ ಯಾರನ್ನು ರಕ್ಷಿಸಲಾಗಿದೆ?	ವಿಮಾಗಾರ	ವಿಮಾದಾರ	ವಿಮಾ ಏಜೆಂಟ್	ವಿಮಾ ಬ್ರೋಕರ್	2
11	ಕೆಳಗಿನವರಲ್ಲಿ ಯಾರು ಆತನ/ಆಕೆಯ ವೃತ್ತಿಯಲ್ಲಿರುವ ಆಕಸ್ಮಿಕ ಅವಘಡಕ್ಕೆ ಒಡ್ಡಲಾಗಿರುವ ಸಾಧ್ಯತೆಯಿದೆ?	ವೈದ್ಯಕೀಯ ಉದ್ಯೋಗಿ	ಪ್ರವಾಸಿ ಮಾರ್ಗದರ್ಶಿ	ಕಟ್ಟಡ ಕೆಡುವುದು ಉದ್ಯೋಗಿ	ನಿಯಮಿತವಾಗಿ ಕೆಲಸದ ಕ್ಷೇತ್ರದಲ್ಲಿರುವ ಮಾರ್ಕೆಟಿಂಗ್ ಕಾರ್ಯ ನಿರ್ವಾಹಕ	3

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
12	ಒಂದೇ ಆಸ್ತಿಯನ್ನು ಒಂದಕ್ಕಿಂತ ಹೆಚ್ಚು ವಿಮಾ ಕಂಪನಿಗಳೊಂದಿಗೆ ವಿಮೆ ಮಾಡಿದ್ದರೆ ವಿಮೆಯ ಯಾವ ತತ್ವವನ್ನು ಸೂಚಿಸುತ್ತದೆ	ಕೊಡುಗೆ	ಉಬೆರಿಮಾ ಫೈಡ್ಸ್	ನಷ್ಟಗಳ ಮೊತ್ತ	ಸಮೀಪದ ಕಾರಣ	1
13	_____ನಷ್ಟ ಪರಿಹಾರದ ಒಂದು ಅನುಬಂಧ ತತ್ವವಾಗಿದೆ	ವಿಮೆ ಮಾಡಿಸಲು ಆಸಕ್ತಿ	ಉಬೆರಿಮಾ ಫೈಡ್ಸ್	ನಷ್ಟಗಳ ಮೌಲ್ಯ ಸಂಗ್ರಹಣೆ	ಸಮೀಪದ ಕಾರಣ	3
14	ಕೆಳಗಿನವರಲ್ಲಿ ಯಾರು ಆತನ/ಆಕೆಯ ವೃತ್ತಿಯಲ್ಲಿರುವ ಆರೋಗ್ಯ ಅವಘಡಕ್ಕೆ ಒಡ್ಡಲಾಗಿರುವ ಸಾಧ್ಯತೆಯಿದೆ?	ಯೋಗತರಬೇತುದಾರ	ಚಲನಚಿತ್ರ ಸಾಹಸ ಕಲಾವಿದ	ನೈಟ್‌ಕ್ಷಬ್‌ನ ನೃತ್ಯಗಾರ್ತಿ	ಗಣಿಗಾರಿಕೆ ಧೂಳಿಗೆ ಒಡ್ಡಲ್ಪಟ್ಟ ವ್ಯಕ್ತಿ	4
15	ವಿಮಾಗಾರರಿಗೆ ವಾಸ್ತವಿಕ ಮಾಹಿತಿ ಏಕೆ ಬೇಕಾಗುತ್ತದೆ?	ಡಾಕ್ಯುಮೆಂಟೇಶನ್ ಉದ್ದೇಶಗಳಿಗಾಗಿ	ಅಪಾಯ ಒಪ್ಪಿಕೊಳ್ಳುವಿಕೆ ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ನ್ವಂಧನಗಳ ಬಗ್ಗೆ ನಿರ್ಧರಿಸಲು	ನಿಯಂತ್ರಕದ ಅಗತ್ಯತೆಗಳೊಂದಿಗೆ ಹೊಂದಿಕೆಯಾಗಲು	ಗ್ರಾಹಕರ ಸೇವೆಯನ್ನು ಉತ್ತಮಪಡಿಸಲು	2
16	ಜೂಜು ಮತ್ತು ವಿಮೆಯನ್ನು ತುಲನೆ ಮಾಡಿ	ಜೂಜು ಮತ್ತು ವಿಮೆ ಎರಡೂ ಒಂದೇ ಆಗಿವೆ	ಜೂಜಿನಲ್ಲಿ ಯಾವುದೇ ವಿಮೆಯ ಆಸಕ್ತಿ ಇರುವುದಿಲ್ಲ ಆದರೆ ವಿಮೆಯು ಅದನ್ನು ಹೊಂದಿರುತ್ತದೆ	ವಿಮೆಯಿಂದ ಕೇವಲ ಲಾಭದಾಯಕ ಫಲಿತಾಂಶಗಳು ದೊರೆಯಬಲ್ಲದು ಆದರೆ ಜೂಜಿನಿಂದ ನಷ್ಟ ಉಂಟಾಗಬಹುದು	ಜೂಜನ್ನು ಕಾನೂನಿನ ಮೂಲಕ ಜಾರಿಪಡಿಸಬಹುದು ಆದರೆ ವಿಮೆಯನ್ನು ಹಾಗೆ ಮಾಡಲಾಗುವುದಿಲ್ಲ	2
17	ಉತ್ತಮ ನಂಬಿಕೆಯ ತತ್ವವನ್ನು ಪ್ರದರ್ಶಿಸುವ ಒಂದು ಸನ್ನಿವೇಶವನ್ನು ಆಯ್ಕೆ ಮಾಡಿ	ಸಮಯಕ್ಕೆ ಸರಿಯಾಗಿ ಪ್ರೀಮಿಯಂ ಪಾವತಿಸುವಿಕೆ	ಒಂದು ವಿಮಾ ಪ್ರಸ್ತಾಪ ಅರ್ಜಿಯಲ್ಲಿನ ಎಲ್ಲಾ ಅಗತ್ಯವಿರುವ ವಾಸ್ತವಿಕ ಮಾಹಿತಿಯನ್ನು ತಿಳಿಸುವಿಕೆ	ಒಂದು ವಿಮಾ ಪ್ರಸ್ತಾಪ ಅರ್ಜಿಯಲ್ಲಿನ ಎಲ್ಲಾ ಅಗತ್ಯವಿರುವ ವಾಸ್ತವಿಕ ಮಾಹಿತಿಯನ್ನು ತಪ್ಪಾಗಿ ತಿಳಿಸುವಿಕೆ	ಒಂದು ವಿಮಾ ಪ್ರಸ್ತಾಪ ಅರ್ಜಿಯಲ್ಲಿನ ಅನಗತ್ಯ ಮಾಹಿತಿಯನ್ನು ತಿಳಿಸುವಿಕೆ	2
18	ವಿಮಾದಾರರು ಜೀವ ವಿಮೆಯ ವಿಷಯವಸ್ತುವಿನಲ್ಲಿ ಹೊಂದಿರುವ ಆಸಕ್ತಿಯನ್ನು ಹೆಸರಿಸಿ. ಸೂಕ್ತ ಆಯ್ಕೆಯನ್ನು ಆರಿಸಿ	ಉಹೆಯ ಆಸಕ್ತಿ	ಪಂದ್ಯದ ಆಸಕ್ತಿ	ವಿಮೆ ಯೋಗ್ಯ ಆಸಕ್ತಿ	ನಷ್ಟ ಪರಿಹಾರ ಆಸಕ್ತಿ	3
19	ಪ್ರೀಮಿಯಂನ ಮುಂಗಡ ಪಾವತಿಗಾಗಿ 1939 ರ ವಿಮಾ ನಿಯಮಗಳ ವಿಭಾಗ 59 ರ ಅಡಿಯಲ್ಲಿ ಹೇಳಲಾದ ನಿರೀಕ್ಷೆಗಳು.	ಪ್ರೀಮಿಯಂ ಅನ್ನು ಮುಂಚಿತವಾಗಿ ಸ್ವೀಕರಿಸದ ಹೊರತು ಯಾವುದೇ ಅಪಾಯವನ್ನು ಪರಿಗಣಿಸಲಾಗುವುದಿಲ್ಲ	ಭಾರತದಲ್ಲಿ ಕ್ರೆಡಿಟ್ ಆಧಾರದ ಮೇಲೆ ವಿಮೆಯನ್ನು ಮಾರಾಟ ಮಾಡಲಾಗುವುದಿಲ್ಲ	ಅನಾರೋಗ್ಯದ ವಿಮೆ, ಗುಂಪು ವೈಯಕ್ತಿಕ ಅಪಘಾತ ವಿಮೆ, ವೈದ್ಯಕೀಯ ಪ್ರಯೋಜನಗಳ ವಿಮೆ ಮತ್ತು ಆಸ್ಪತ್ರೆಯ ವಿಮಾ ಯೋಜನೆಗಳಿಗೆ ಸಂಬಂಧಿಸಿದಂತೆ ಕಂತುಗಳನ್ನು ಕೆಲವು ಷರತ್ತುಗಳಿಗೆ ಒಳಪಟ್ಟು ಕಂತುಗಳಲ್ಲಿ ಸ್ವೀಕರಿಸುವುದು	ಮೇಲಿನ ಯಾವುದೂ ಅಲ್ಲ	3

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
20	ಕೆಳಗೆ ತಿಳಿಸಲಾದ ಷರತ್ತುಗಳನ್ನು ಪರಿಶೀಲಿಸಿ ಮತ್ತು ಫ್ರೀ ಲುಕ್ ಅವಧಿಯಲ್ಲಿ ಪಾಲಿಸಿಯನ್ನು ಹಿಂತಿರುಗಿಸಲು ಯಾವುದು ಮಾನ್ಯವಾದ ಷರತ್ತು ಅಲ್ಲ ಎಂದು ನಮಗೆ ತಿಳಿಸಿ. I: ಪಾಲಿಸಿ ದಾಖಲೆಯನ್ನು ಸ್ವೀಕರಿಸಿದ 15 ದಿನಗಳಲ್ಲಿ ಆಯ್ಕೆಯನ್ನು ಚಲಾಯಿಸಬೇಕು II: ಸಂವಹನವು ಬರವಣಿಗೆಯಲ್ಲಿರಬೇಕು III: ಸಂವಹನವು ಮೌಖಿಕ ಅಥವಾ ಲಿಖಿತವಾಗಿರಬಹುದು	ಕೇವಲ I	ಕೇವಲ II	ಕೇವಲ III	I ಮತ್ತು III	3
21	ಪೂರ್ಣಗೊಳಿಸಿದ ಪಾಲಿಸಿಯನ್ನು ವಿಮಾ ಕಾಯಿದೆ ಕಲಂ 45 (ನಿರ್ವಿವಾದತೆಯ ಕಲಂ) ಅಡಿಯಲ್ಲಿ ವಿಮಾಗಾರರು ಕ್ಲೈಮನ್ನು (ದಾವೆಯನ್ನು) ಖರ್ಚು ಇರಿಸುವಿಕೆಯಿಂದ ವಿಮಾದಾರರನ್ನು ರಕ್ಷಿಸುತ್ತದೆ	ಒಂದು ವರ್ಷ	ಎರಡು ವರ್ಷಗಳು	ಐದು ವರ್ಷಗಳು	ಏಳು ವರ್ಷಗಳು	2
22	ಆತ್ಮಹತ್ಯೆ ಕಲಂ ಸ ಪಾಲಿಸಿದಾರರ ಜಾರಿಗೆ ಬಂದ 3 ವರ್ಷಗಳ ನಂತರ ಆತಹತ್ಯೆಯ ಪರಿಣಾಮವಾಗಿ ವಿಮಾದಾರರು ಮರಣ ದಿದರೆ ಫಲಾನುಭವಿಗಳು ಏನನ್ನು ಕ್ಲೈಮ್‌ನ ರೂಪದಲ್ಲಿ ಪಡೆಯುತ್ತಾರೆ?)	ಏನೂ ಇಲ್ಲ	ವಿಮಾದಾರ ಪಾವತಿಸುವ ಪ್ರೀಮಿಯಂ	ವಿಮಾದಾರ ಪಾವತಿಸಿದ ಪ್ರೀಮಿಯಂನ ದುಪ್ಪಟ್ಟು	ಪಾಲಿಸಿಯ ಪೂರ್ಣ ಮುಖಬೆಲೆಯ ಮೊತ್ತ	4
23	ಮೊದಲ ಪ್ರೀಮಿಯಂ ರಸೀದಿ ಏನನ್ನು ಸೂಚಿಸುತ್ತದೆ?	ಉಚಿತ	ಪ್ರಾರಂಭವಾಗಿದೆಯೆಂದು ಇಲ್ಲಿ ಕಂಡುಬರುತ್ತದೆ	ಪಾಲಿಸಿಯನ್ನು ಈಗ ರದ್ದುಗೊಳಿಸಲಾಗದು	ಪಾಲಿಸಿಯು ನಿರ್ದಿಷ್ಟ ನಗದು ಮೌಲ್ಯವನ್ನು ಪಡೆದುಕೊಂಡಿದೆ	2
24	ವಿಮಾಗಾರರು ಮತ್ತು ವಿಮಾದಾರರ ನಡುವಿನ ಒಪಂದದ ಪುರಾವೆಯಾಗಿರುವ ಒಂದು ದಾಖಲೆಯನ್ನು ಗುರುತಿಸಿ	ಪ್ರಾಯೋಗಿಕ (ಫ್ರೀಲುಕ್) ಅವಧಿ ಕೊನೆಗೊಂಡಿತು	ಕೈಮ್ ಪತ್ರ	ನಾಮನಿರ್ದೇಶನ ಪತ್ರ	ಪಾಲಿಸಿ ದಾಖಲೆ (ಬಾಂಡ್)	4

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
25	ಸಂಖ್ಯೆಗಳನ್ನು ಬಳಸಿ ಮಾಡುವ ವಿಮಾ ಪತ್ರಲೇಖನದಲ್ಲಿ, ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?	ಈ ವಿಧಾನದಲ್ಲಿ ವಿಮಾ ಪತ್ರಲೇಖಕರು ಎಲ್ಲಾ ನಕಾರ ಅಥವಾ ಕೆಟ್ಟ ವಿಷಯಗಳಿಗೆ ಪೊಸಿಟಿವ್ (+)(ಧನಾತ್ಮಕ) ಮಾರ್ಕು ನೀಡುತ್ತಾರೆ	ಈ ವಿಧಾನದಲ್ಲಿ ವಿಮಾ ಪತ್ರಲೇಖಕರು ಎಲ್ಲಾ ಒಳ್ಳೆಯ ವಿಷಯಗಳಿಗೆ ಪೊಸಿಟಿವ್ (+)(ಧನಾತ್ಮಕ) ಮಾರ್ಕು ನೀಡುತ್ತಾರೆ	ಈ ವಿಧಾನದಲ್ಲಿ ವಿಮಾ ಪತ್ರಲೇಖಕರು ಒಟ್ಟು ಪಡೆದ ಮಾರ್ಕುಗಳನ್ನಾಧರಿಸಿ ಅಪಾಯ ಎಷ್ಟೆಂದು (ಇಬಿಐ) ಅಳೆಯುತ್ತಾರೆ	ಈ ವಿಧಾನದಲ್ಲಿ ವಿಮಾ ಪತ್ರಲೇಖಕರು ಒಳ್ಳೆಯ ಅಥವಾ ಕೆಟ್ಟ ವಿಷಯಗಳಿಗೆ ಇಬಿಐ ಬಹಳ ಹೆಚ್ಚಾದರೆ ವಿಮೆಯನ್ನು ನಿರಾಕರಿಸುತ್ತಾರೆ	2
26	ನ್ಯಾಯ ನೀಡುವ ವಿಮಾ ಪತ್ರಲೇಖನದಲ್ಲಿ, ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?	ಈ ವಿಧಾನದಲ್ಲಿ ಒಟ್ಟಾರೆ ನ್ಯಾಯ ಏನೆಂದು ತಿಳಿಯುವ ವಿಧಾನವಾಗಿದೆ	ಈ ವಿಧಾನವನ್ನು ಹೆಚ್ಚಾಗಿ ಬಹಳ ಕ್ಲಿಷ್ಟಕರವಾದ ಸಂದರ್ಭದಲ್ಲಿ ಬಳಸಲಾಗುತ್ತದೆ	ಈ ವಿಧಾನದಲ್ಲಿ ವಿಮಾ ಕಂಪೆನಿಯು ಉತ್ತಮ ವೈದ್ಯರ ಸಲಹೆ ಪಡೆಯಬಹುದು	ಈ ವಿಧಾನದಲ್ಲಿ ವಿಮಾ ಪತ್ರಲೇಖಕರು ಒಳ್ಳೆಯ ಅಥವಾ ಕೆಟ್ಟ ವಿಚಾರಗಳಿಗೆ ಮಾರ್ಕು ನೀಡುವ ವಿಧಾನವಿದೆ	4
27	ಶ್ರೀ ವಿಮಲ್ ಒಬ್ಬ 32 ವರ್ಷ ಪ್ರಾಯದ ಆರೋಗ್ಯವಂತ,ಧೂಮಪಾನ ಮಾಡದ ಸುಸಂಸ್ಕೃತ ವ್ಯಕ್ತಿ, ಆತ ABC ಲಿಮಿಟೆಡ್ ವಿಮಾ ಕಂಪೆನಿಯಿಂದ ವಿಮೆಗಾಗಿ ಅರ್ಜಿ ಸಲ್ಲಿಸುತ್ತಾನೆ.ಅಪಾಯವನ್ನು ಸ್ವೀಕರಿಸುವ ನಿಟ್ಟಿನಲ್ಲಿ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?	ಅಪಾಯವನ್ನು ಸಾಧಾರಣ ದರದಲ್ಲಿ ಸ್ವೀಕರಿಸಲಾಗುತ್ತದೆ	ಅಪಾಯವನ್ನು ಪ್ರಕಟಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ಸ್ವೀಕರಿಸಲಾಗುತ್ತದೆ	ಅಪಾಯವನ್ನು ವಿಮಾ ಮೊತ್ತದಮೇಲೆ ಹೇರಿಕೆ ಪರತ್ತು (ಲೀನ್) ಸ್ವೀಕರಿಸಲಾಗುತ್ತದೆ	ಅಪಾಯವನ್ನು ಏನೈದರೊಂದು ತಡೆಯೊಡ್ಡಿಸ್ವೀಕರಿಸಲಾಗುತ್ತದೆ	1
28	ಶ್ರೀ ಬೃಜೇಶ ಎಂಬಾತ 40 ಪ್ರಾಯದ ವ್ಯಕ್ತಿ. ಆತನನ್ನು ವಿಮಾ ಕಂಪೆನಿಯು ಕಡಿಮೆ ಆರೋಗ್ಯವಂತ ಎಂದು ಪರಿಗಣಿಸುತ್ತಾರೆ. ವಿಮಾ ಕಂಪೆನಿಯು ಅಪಾಯವನ್ನು ಸ್ವೀಕರಿಸುವ ಸಂದರ್ಭದಲ್ಲಿ ಈ ಕೆಳಗಿನ ಯಾವ ಹೇಳಿಕೆ ಸರಿ?	ಅಪಾಯವನ್ನು ಸಾಧಾರಣ ದರದಲ್ಲಿ ಸ್ವೀಕರಿಸಲಾಗುತ್ತದೆ	ಅಪಾಯವನ್ನು ಕಡಿಮೆ ದರದಲ್ಲಿ ಸ್ವೀಕರಿಸಬಹುದು	ಅಪಾಯವನ್ನು ಪ್ರಕಟಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ಸ್ವೀಕರಿಸುತ್ತದೆ	ಅಪಾಯವನ್ನು ತಿರಸ್ಕರಿಸಲಾಗುತ್ತದೆ.	3

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
29	ಅಪಾಯ ವರ್ಗೀಕರಣ ಎಂದರೆ ಈ ಕೆಳಗಿನವುಗಳಲ್ಲಿ ಯಾವುದು ಸರಿ?	ಪ್ರತೀ ವ್ಯಕ್ತಿಯನ್ನು ಅಪಾಯಕ್ಕೆ ನುಗ್ಗುವಾಗ, ಅವರವರು ಯಾವ ಯಾವ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ವರ್ಗೀಕರಿಸುವ ವಿಧಾನ	ಜನರು ಅವರ ಅಪಾಯದ ಮಟ್ಟವನ್ನು ಪರಿಗಣಿಸಿ ಅವರಿಗೆ ಅತೀ ಹೆಚ್ಚು ನಷ್ಟವಾಗುವುದಿಲ್ಲದಂತೆ ಮಾಡಿಸಲು ಆತುರರಾಗುವುದು	ಪ್ರಸ್ತಾವನಾ ಪತ್ರವನ್ನು ಪರಿಶೀಲಿಸಿ ಪ್ರತಿಯೊಬ್ಬ ವ್ಯಕ್ತಿಯ ಅಪಾಯದ ಮಟ್ಟದ ಆಧಾರದಲ್ಲಿ ಪಾಲಿಸಿ ನೀಡಬೇಕೇ ಬೇಡವೇ ಎಂದು ನಿರ್ಧರಿಸುವುದು	ಪ್ರಸ್ತಾವನೆಯನ್ನು ನೋಡಿ ಒಂದೇ ರೀತಿಯ ಅಪಾಯದವರಿಗೆ ಒಂದೇ ರೀತಿಯ ಪ್ರೀಮಿಯಂ ವಿಧಿಸುವುದು	1
30	ಕ್ಲೈಮ್ ಪಾವತಿಯಾದ ಮೇಲೆ, ಜೀವ ವಿಮಾ ಪಾಲಿಸಿಯನ್ನು	ಫ್ರೋ-ರಾಟಾ ಪ್ರೀಮಿಯಂ ಪಾವತಿಯ ಮೇಲೆ ಮರುಸ್ಥಾಪಿಸಬಹುದು	ರದ್ದುಗೊಳಿಸಲಾಗುತ್ತದೆ	ಸ್ವಯಂಚಾಲಿತವಾಗಿ ಕೊನೆಗೊಳ್ಳುತ್ತದೆ	ಪಾಲಿಸಿ ಅವಧಿ ಮುಗಿಯುವವರೆಗೂ ಮುಂದುವರಿಯುತ್ತದೆ	3
31	ಕ್ಲೈಮ್ ಪಾವತಿಯಾದ ಮೇಲೆ, ವೈಯಕ್ತಿಕ ನಿಷ್ಕೆ ಗ್ಯಾರಂಟಿ ಪಾಲಿಸಿಯು-	ಫ್ರೋ-ರಾಟಾ ಪ್ರೀಮಿಯಂ ಪಾವತಿಯ ಮೇಲೆ ಮರುಸ್ಥಾಪಿಸಬಹುದು	ರದ್ದುಗೊಳಿಸಲಾಗುತ್ತದೆ	ಸ್ವಯಂಚಾಲಿತವಾಗಿ ಕೊನೆಗೊಳ್ಳುತ್ತದೆ	ಪಾಲಿಸಿ ಅವಧಿ ಮುಗಿಯುವವರೆಗೂ ಮುಂದುವರಿಯುತ್ತದೆ	3
32	ಸಭೆಯ ಅಧ್ಯಕ್ಷತೆಯನ್ನು _____ ಅನ್ನು ಮಧ್ಯಸ್ಥಗಾರರು ನೇಮಿಸುತ್ತಾರೆ.	ಅಧ್ಯಕ್ಷರು	ಅಧ್ಯಕ್ಷರು	ಒಬ್ಬ ಅಂಪೈರ್	ಒಬ್ಬ ನ್ಯಾಯಾಧೀಶ	3
33	ಹೊಣೆಗಾರಿಕೆಯ ಪ್ರಶ್ನೆಗೆ ಸಂಬಂಧಿಸಿದ ವಿವಾದವನ್ನು _____ ಮೂಲಕ ಇತ್ಯರ್ಥಗೊಳಿಸಬೇಕು.	ಮಧ್ಯಸ್ಥಿಕೆ	ಸಂವಹನ	ವ್ಯಾಜ್ಯ	ತಿಳುವಳಿಕೆ	3
34	ನಿಮೇಶ್ 20 ವರ್ಷದ ಯುನಿಟ್ ಲಿಂಕ್ಡ್ ವಿಮಾ ಯೋಜನೆಯನ್ನು ಖರೀದಿಸಿದರು. ನಿಮೇಶ್ ಪಾಲಿಸಿಯ ಅವಧಿಯಲ್ಲಿ ಸಾವನ್ನಪ್ಪಿದರೆ ಕೆಳಗಿನವುಗಳಲ್ಲಿ ಯಾವುದನ್ನು ಸಂದಾಯ ಮಾಡಲಾಗುತ್ತದೆ?	ಸರಂಡರ್ ಮೌಲ್ಯವನ್ನು ಪಾವತಿಸಲಾಗುತ್ತದೆ	ಬಾಕಿ ಕಳೆದ ನಂತರ ಪಾವತಿಸಿದ ಪ್ರೀಮಿಯಂಗಳನ್ನು ಮರಳಿಸಲಾಗುತ್ತದೆ.	ಖಾತರಿಯ ಮೊತ್ತಅಥವಾ ಫಂಡ್ ಮೌಲ್ಯದಲ್ಲಿ ಯಾವುದು ಕಡಿಮೆ ಇದೆಯೋ ಅದನ್ನು ಪಾವತಿಸಲಾಗುತ್ತದೆ	ಖಾತರಿಯ ಮೊತ್ತಅಥವಾ ಫಂಡ್ ಮೌಲ್ಯದಲ್ಲಿ ಯಾವುದು ಹೆಚ್ಚಿದೆಯೋ ಅದನ್ನು ಪಾವತಿಸಲಾಗುತ್ತದೆ	4

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
35	ಪಾಲಿಸಿದಾರ ಮರಣಗೊಂಡಿರಬಹುದೇ ಎಂಬ ಸಂಶಯವಿದ್ದ ಸಂದರ್ಭದಲ್ಲಿ ನಾಮ ನಿರ್ದೇಶಿತ ವ್ಯಕ್ತಿ ಈ ಕೆಳಗಿನ ಯಾವ ಪುರಾವೆ ಕೊಡತಕ್ಕದ್ದು?	ನಗರಸಭೆಯಿಂದ ಮರಣ ಪ್ರಮಾಣ ಪತ್ರ	ನ್ಯಾಯಾಲಯದಿಂದ ಡಿಕ್ರಿ ತರಿಸಿಕೊಡಬೇಕು	ಉದ್ಯೋಗದಾತನ ಪ್ರಮಾಣ ಪತ್ರ	ಪೊಲೀಸ್ ರಿಪೋರ್ಟ್	2
36	ಶ್ರೀ ಬ್ರೀಜೇಶ್ ಎಂಬುವರು ಗಿ80 ಎಮಾ ಕಂಪೆನಿಯಿಂದ 20 ವರ್ಷದ ಟಟ! ಪಾಲಿಸಿ ಪಡೆಕೊಂಡಿದ್ದಾರೆ. ಪಾಲಿಸಿ ಅವಧಿಗಿಂತ ಮುಂಚಿತವಾಗಿ ಆತ ಮರಣಗೊಂಡರೆ, ವಿಮಾ ಕಂಪೆನಿ ಏನು ಕೊಡಬೇಕಾಗುತ್ತದೆ?	ಶರಣಾಗತಿ ಮೌಲ್ಯ	ಶುಲ್ಕಗಳನ್ನು ಮುರಿದು ಉಳಿದ ಪ್ರೀಮಿಯಂ ಮೊತ್ತ	ಕಡಿಮೆ ವಿಮಾ ಮೊತ್ತಅಥವಾ ಫಂಡ್ ಮೌಲ್ಯ	ಹೆಚ್ಚುವರಿ ವಿಮಾ ಮೊತ್ತ ಅಥವಾ ಫಂಡ್ ಮೌಲ್ಯ	4
37	ಈ ಕೆಳಗಿನವುಗಳಲ್ಲಿ ಯಾವ ಹಣವನ್ನು ಪರಭಾರೆಗೊಂಡಾತನಿಗೆ ಅಥವಾ ನಾಮನಿರ್ದೇಶಿತನಿಗೆ ನೀಡಬಹುದು?	ಮರಣದಾವೆ	ಅವಧಿ ಮುಕ್ತಾಯದ ದಾವೆ	ಜೀವಂತವಿದ್ದಾಗಿನ ದಾವೆ	ಶರಣಾಗತಿ ಮೌಲ್ಯ	1
38	ನ್ಯೂಸರ್ಗಿಕ ಸಾವಿಗೀಡಾದ ಸಂದರ್ಭದಲ್ಲಿ ನಾಮಿನಿಯು ಈ ಕೆಳಗಿನ ದಾಖಲೆಗಳಲ್ಲಿ ಯಾವುದನ್ನು ನೀಡಬೇಕು? ಸೂಕ್ತ ಆಯ್ಕೆಯನ್ನು ಗುರುತಿಸಿ	ವಿಚಾರಣಾ ಪತ್ರ	ಮರಣ ಪತ್ರ	PMR(ಪೋಸ್ಟ್‌ಮಾರ್ಟಮ್ ರಿಪೋರ್ಟ್)	FIR (ಮೊದಲಪರಿಶೀಲನಾ ದಾಖಲೆ)	2

Insurance Agents (Health) Question Bank - Kannada						
Sr. No.	Questions	Option 1	Option 2	Option 3	Option 4	Correct Answer
39	"ಪ್ರಸ್ತಾವ ನಮೂನೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು/ಸತ್ಯವಾಗಿವೆ? ಎ) ಪ್ರಸ್ತಾವನೆಯ ನಮೂನೆಯನ್ನು ಪ್ರಸ್ತಾವಕರು ಲಿಖಿತ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ಭರ್ತಿ ಮಾಡಬಹುದು. ಬಿ) ಪ್ರಸ್ತಾವನೆ ನಮೂನೆಯು ವಿಮಾ ಕವರ್, ವಾರಂಟ್‌ಗಳು, ನಿಯಮಗಳು ಮತ್ತು ಷರತ್ತುಗಳ ವಿವರಗಳನ್ನು ಒಳಗೊಂಡಿದೆ. ಸಿ) ವಿಮೆದಾರರು ಪ್ರಸ್ತಾವನೆ ರೂಪದಲ್ಲಿ ಮಾಹಿತಿಯ ಆಧಾರದ ಮೇಲೆ ವಿಮೆಯ ಪ್ರಸ್ತಾವವನ್ನು ಸ್ವೀಕರಿಸಬೇಕೆ ಅಥವಾ ತಿರಸ್ಕರಿಸಬೇಕೆ ಎಂದು ನಿರ್ಧರಿಸಬಹುದು."	ಎ & ಬಿ	ಎ & ಸಿ	ಕೇವಲ ಸಿ	ಎಲ್ಲವೂ	2
40	ಪ್ರಸ್ತಾವನೆಯ ನಮೂನೆಯಲ್ಲಿನ ಪ್ರಸ್ತಾವನೆಯ ಘೋಷಣೆಯು ಉತ್ತಮ ನಂಬಿಕೆಯ _____ _____ವನ್ನು_____ _____ _____ _____ _____ _____ವಾಗಿ ಮಾರ್ಪಡಿಸುತ್ತದೆ.	ಕಾನೂನು ಕರ್ತವ್ಯ, ಸಾಮಾನ್ಯ ಕಾನೂನು ತತ್ವ	ಒಪ್ಪಂದದ ಕರ್ತವ್ಯ, ಸಾಮಾನ್ಯ ಕಾನೂನು ತತ್ವ	ಸಾಮಾನ್ಯ ಕಾನೂನು ತತ್ವ, ಒಪ್ಪಂದದ ಕರ್ತವ್ಯ	ಸಾಮಾನ್ಯ ಕಾನೂನು ತತ್ವ, ಕಾನೂನು ಕರ್ತವ್ಯ	3

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
41	ನೀವು ಒಬ್ಬ ವಿಮಾ ಏಜೆಂಟರಾಗಿರುವಿರಿ. ವಿಮೆಯನ್ನು ಖರೀದಿಸಲು ಗ್ರಾಹಕರಾಗಿ ಶ್ರೀ ಮಹೇಶರವರು ನಿಮ್ಮನ್ನು ಸಂಪರ್ಕಿಸುತ್ತಾರೆ. ಶ್ರೀ ಮಹೇಶ್ ಕಡಲ್ಗಟ್ಟತನದ ಸರಕುಗಳ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಎಲ್ಲ ಹಣವನ್ನು ಜೀವ ವಿಮೆಯನ್ನು ಖರೀದಿಸಲು ಹೂಡಿಕೆ ಮಾಡುತ್ತಾರೆ ಎಂದು ನೀವು ಸ್ನೇಹಿತರಿಂದ ಕೇಳುತ್ತೀರಿ. ಈ ಸಂದರ್ಭದಲ್ಲಿ ನೀವು ಏನು ಮಾಡುತ್ತೀರಿ?	ಮಾರಾಟವನ್ನು ಪೂರ್ಣಗೊಳಿಸಲು ಮತ್ತು ಕಮಿಷನ್ ಅನ್ನು ಪಡೆದುಕೊಳ್ಳುವುದರ ಮೇಲೆ ಕೇಂದ್ರೀಕರಿಸುತ್ತೇನೆ	ಶ್ರೀ ಮಹೇಶರ ಬಗ್ಗೆ ನೀವು ಹೊಂದಿರುವ ಎಲ್ಲ ಮಾಹಿತಿಯ ಜೊತೆಗೆ ಅನುಮಾನಾಸ್ಪದ ವಹಿವಾಟನ್ನು ವರದಿ ಮಾಡುತ್ತೇನೆ	ಶ್ರೀ ಮಹೇಶ ಅವರನ್ನು ಬ್ಯಾಂಕ್ ಮೇಲ್ ಮಾಡಿ ಮತ್ತು ಅವರಿಂದ ಕೆಲವು ಹಣಕಾಸಿನ ಪ್ರಯೋಜನಗಳನ್ನು ಪಡೆಯಲು ಪ್ರಯತ್ನಿಸುತ್ತೇನೆ	ವಹಿವಾಟಿನ ಬಗ್ಗೆ ಮೌನವಾಗಿರುತ್ತೇನೆ	2
42	ದಿವರಣೆ ಪತ್ರ(ಪ್ರಾಸ್ಟೆಕ್ಟ್ಸ್) ಬಹಿರಂಗಪಡಿಸುವ ಪ್ರಮುಖ ಮಾಹಿತಿಯು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ: I. ಬೇಗದ ಪ್ರವೇಶಕ್ಕಾಗಿ ಪಾಲಿಸಿದಾರರಿಗೆ ಬಹುಮಾನ ನೀಡಲು ಯಾವುದೇ ಪ್ರೋತ್ಸಾಹನೆ II. ಮುಂದುವರಿದ ನವೀಕರಣಗಳಿಗಾಗಿ ಪಾಲಿಸಿದಾರರಿಗೆ ಬಹುಮಾನ ನೀಡಲು ಯಾವುದೇ ಪ್ರೋತ್ಸಾಹ III. ಅನುಕೂಲಕರ ಕ್ಲೇಮ್ ಗಳ ಅನುಭವಕ್ಕಾಗಿ ಪಾಲಿಸಿದಾರರಿಗೆ ಬಹುಮಾನ ನೀಡಲು ಯಾವುದೇ ಪ್ರೋತ್ಸಾಹ	ಕೇವಲ I	I ಮತ್ತು II	II ಮತ್ತು III	I, II ಮತ್ತು III	1

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
43	ಪಾಲಿಸಿ ದಸ್ತಾವೇಜಿನಲ್ಲಿ ಕ್ಲಿಷ್ಟಕರವಾದ "ಶಬ್ದಗಳನ್ನು ಬಳಸಿ ಅದರಿಂದ ತೊಂದರೆಗಳು ಎದುರಾದರೆ, ಅದನ್ನು ಹೇಗೆ ಪರಿಹರಿಸುತ್ತಾರೆ?	ಪ್ರಸ್ತಾವ ಪತ್ರ	ವಿಮಾಗಾರನ ಪರವಾಗಿ	ಪಾಲಿಸಿಯನ್ನು ರದ್ದುಗೊಳಿಸಲ್ಪಟ್ಟು ಕಟ್ಟಿದ ಪ್ರೀಮಿಯಂ ಬಡ್ಡಿಯೊಂದಿಗೆ ಪಾಲಿಸಿದಾರನಿಗೆ ಹಿಂದಿರುಗಿಸಲಾಗುತ್ತದೆ	ಪಾಲಿಸಿಯನ್ನು ರದ್ದುಗೊಳಿಸಲ್ಪಟ್ಟು ಕಟ್ಟಿದ ಪ್ರೀಮಿಯಂ ಬಡ್ಡಿಯಿಲ್ಲದೆ ಪಾಲಿಸಿದಾರನಿಗೆ ಹಿಂದಿರುಗಿಸಲಾಗುತ್ತದೆ.	1
44	ಕೆಳಗಿನವುಗಳಲ್ಲಿ ಯಾವುದು ಸರಿಯಾದ ಪಾಲಿಸಿ ದಸ್ತಾವೇಜಿನ ಅಂಗವಾಗಿಲ್ಲ?	ಪಾಲಿಸಿ ಶೆಡ್ಯೂಲ್	ಸಾಮಾನ್ಯ ನಿಬಂಧನೆಗಳು	ನಿರ್ದಿಷ್ಟ ನಿಬಂಧನೆಗಳು	ಪಾಲಿಸಿಯ ಫೋರ್‌ಫೀಚರ್ ನಿಬಂಧನೆಗಳು	4
45	ಪ್ರಮಾಣಿತ ವಿಮಾ ಪಾಲಿಸಿ ದಾಖಲೆಯಲ್ಲಿ ಪ್ರಮಾಣಿತ ನಿಬಂಧನೆಗೆ ಉದಾಹರಣೆ ಕೊಡಿ	ಗರ್ಭಧಾರಣೆಯ ಕಾರಣದಿಂದಾಗುವ ಮರಣ	ಆತ್ಮಹತ್ಯೆಯ ನಿಬಂಧನೆ	ಯಾವುದಾದರೂ ರೋಗದ ನಿಬಂಧನೆ	ಪಾಠಸದಾರನಿಗೆ ಹೆಚ್ಚಿನ ಪ್ರಯೋಜನ ನೀಡುವ ನಿಬಂಧನೆ	2
46	ಸಂಭಾವ್ಯ ಮೌಲ್ಯ ಎಂದರೆ-	ಹೆಚ್ಚುವರಿ ಉತ್ಪನ್ನಗಳನ್ನು ಖರೀದಿಸಲು ಗ್ರಾಹಕರ ಮನವೊಲಿಸುವ ಮೂಲಕ ಬಂದ ಪ್ರೀಮಿಯಂಗಳ ಮೌಲ್ಯ	ಅಸ್ತಿತ್ವದಲ್ಲಿರುವ ವ್ಯವಹಾರವನ್ನು ಉಳಿಸಿಕೊಂಡರೆ ಭವಿಷ್ಯದ ಪ್ರೀಮಿಯಂಗಳನ್ನು ಸ್ವೀಕರಿಸಬಹುದು ಎಂದು ನಿರೀಕ್ಷಿಸಬಹುದು	ಹೆಚ್ಚುವರಿ ಉತ್ಪನ್ನಗಳನ್ನು ಖರೀದಿಸಲು ಗ್ರಾಹಕರ ಮನವೊಲಿಸುವ ಮೂಲಕ ಪಡೆಯಬಹುದಾದ ಪ್ರೀಮಿಯಂಗಳ ಮೌಲ್ಯ	ಅಸ್ತಿತ್ವದಲ್ಲಿರುವ ವ್ಯವಹಾರವನ್ನು ಉಳಿಸಿಕೊಂಡರೆ ಸ್ವೀಕರಿಸುವ ನಿರೀಕ್ಷೆಯ ಭವಿಷ್ಯದ ಪ್ರೀಮಿಯಂಗಳು	3
47	"ನಂಬಿಕೆಯ ಅಂಶಗಳು ಎ) ಸಂದಹನೆ, ಬಿ) ಆಕರ್ಷಣೆ, ಸಿ) ನಂಬಿಕೆ, ಡಿ) ಉಪಸ್ಥಿತಿ"	ಎ & ಬಿ	A, B & C	A, C & D	A, B & D	4
48	_____ ಮಾರಾಟ ಪ್ರಕ್ರಿಯೆಯಲ್ಲಿ ಪ್ರಮುಖ ಹಂತವಾಗಿದೆ.	ಸಂದರ್ಶನ	ಪ್ರಾಸ್ಟೆಕ್ಟಿಂಗ್	ಆಕ್ಷೇಪಣೆಗಳನ್ನು ನಿರ್ವಹಿಸುವುದು	ಮಾರಾಟವನ್ನು ಮುಚ್ಚಲಾಗುತ್ತದೆ	2
49	ಎಜೆಂಟ್ ಕೆಲವು ಸಂದರ್ಭಗಳಲ್ಲಿ ವಿಮೆಯನ್ನು ಶಿಫಾರಸು ಮಾಡಬೇಕಾಗಿಲ್ಲ. ಪರಿಸ್ಥಿತಿಗಳಲ್ಲಿ ಒಂದು ಹೀಗಿರಬಹುದು-	ಅಪಾಯವನ್ನು ನಿಭಾಯಿಸುವ ವೆಚ್ಚವನ್ನು ಕಡಿಮೆ ಮಾಡಲು ಗ್ರಾಹಕನು ಆಸಕ್ತಿ ಹೊಂದಿರುತ್ತಾನೆ.	ಒಳಗೊಂಡಿರುವ ಅಪಾಯವು ವಿಮೆ ಮಾಡಲಾಗದಿದ್ದಾಗ.	ಒಳಗೊಂಡಿರುವ ಅಪಾಯವನ್ನು ವಿಮೆಯ ಹೊರತಾಗಿ ಇತರ ವಿಧಾನಗಳ ಮೂಲಕ ನಿರ್ವಹಿಸಬಹುದು.	ಮೇಲಿನ ಎಲ್ಲವೂ ಸರಿ	3

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
50	ಪ್ರಸ್ತಾವಕರಿಗೆ ಕವರ್ ನೋಟ್ ಅನ್ನು ಯಾವಾಗ ನೀಡಲಾಗುತ್ತದೆ?	ಅಂಡರ್ವೈಟಿಂಗ್ ಪ್ರಕ್ರಿಯೆಯು ಪೂರ್ಣಗೊಂಡಾಗ ಮತ್ತು ಪಾಲಿಸಿಯನ್ನು ನೀಡಿದಾಗ	ವಿಮೆಯ ಮಾತುಕತೆಗಳು ಪ್ರಗತಿಯಲ್ಲಿರುವಾಗ ಮತ್ತು ಪಾಲಿಸಿ ದಾಖಲೆಯನ್ನು ಸಿದ್ಧಪಡಿಸಿದಾಗ	ಅಂಡರ್ವೈಟಿಂಗ್ ಪ್ರಕ್ರಿಯೆಯು ಪೂರ್ಣಗೊಂಡಾಗ ಮತ್ತು ಪಾಲಿಸಿಯನ್ನು ನೀಡಿದಾಗ	ವಿಮೆಯ ಮಾತುಕತೆಗಳು ಪ್ರಗತಿಯಲ್ಲಿರುವಾಗ ಮತ್ತು ಪಾಲಿಸಿ ಡಾಕ್ಯುಮೆಂಟ್ ನೀಡಿದಾಗ	3
51	ಯಾವ ಅವಧಿಯಲ್ಲಿ, ವಿಮಾ ಪಾಲಿಸಿಯನ್ನು ಹಿಂತಿರುಗಿಸಬಹುದು ಮತ್ತು ಪ್ರೀಮಿಯಂ ಮರುಪಾವತಿ ಪಡೆಯಬಹುದು?	ವ್ಯಾಪ್ತಿ ಅವಧಿ	ಉಚಿತ ನೋಟ ಅವಧಿ	ಕಾಯುವ ಅವಧಿ	ರಿಯಾಯಿತಿಯ ಅವಧಿ	2
52	ಪಾಲಿಸಿಯನ್ನು ವಿದ್ಯುನ್ಮಾನವಾಗಿ ಖರೀದಿಸುತ್ತಿದ್ದರೆ, ಇದು ಏಜೆಂಟರ ಕರ್ತವ್ಯವಾಗಿದೆ-	ನೋಂದಾಯಿತ ವಿಮಾ ರೆಪ್ರೆಸೆಂಟೇಟಿವ್ ಮೂಲಕ ಇ-ಇನ್ಸುರನ್ಸ್ ಖಾತೆಯನ್ನು ತೆರೆಯಲು ಗ್ರಾಹಕರಿಗೆ ಸಹಾಯ ಮಾಡಿ	ನೋಂದಾಯಿತ ವಿಮಾ ರೆಪ್ರೆಸೆಂಟೇಟಿವ್ ಮೂಲಕ OTP ಯೊಂದಿಗೆ ಇ-ವಿಮಾ ಪಾಲಿಸಿಗೆ ನೋಂದಾಯಿಸಲು ಗ್ರಾಹಕರಿಗೆ ಸಹಾಯ ಮಾಡಿ	ನೋಂದಾಯಿತ ವಿಮಾ ರೆಪ್ರೆಸೆಂಟೇಟಿವ್ ಮೂಲಕ ವಿಮಾ ಪಾಲಿಸಿಗಾಗಿ ಇ-ವಾಲ್ವೆ ತೆರೆಯಲು ಗ್ರಾಹಕರಿಗೆ ಸಹಾಯ ಮಾಡಿ	ನೋಂದಾಯಿತ ವಿಮಾ ರೆಪ್ರೆಸೆಂಟೇಟಿವ್ ಮೂಲಕ ಇ-ವಿಮಾ ಪಾಲಿಸಿಯನ್ನು ರಚಿಸಲು ಗ್ರಾಹಕರಿಗೆ ಸಹಾಯ ಮಾಡಿ	1
53	ಗ್ರಾಹಕರು ಅದೇ ವಿಮಾಗಾರರೊಂದಿಗೆ ಮುಂದುವರಿಯಲು ಅಥವಾ ಕೆಳಗಿನ ರೀತಿಯ ಪಾಲಿಸಿಗಳಲ್ಲಿ ಮತ್ತೊಂದು ವಿಮಾ ಕಂಪನಿಗೆ ಬದಲಾಯಿಸಲು ಆಯ್ಕೆಯನ್ನು ಹೊಂದಿರುತ್ತಾರೆ:	ಟರ್ಮ್ ಇನ್ಸೂರೆನ್ಸ್ ಪಾಲಿಸಿ	ಮೋಟಾರ್‌ಥರ್ಡ್ ಪಾರ್ಟಿ ಪಾಲಿಸಿ	ದತ್ತಿ ಪಾಲಿಸಿ	ಯುನಿಟ್ ಲಿಂಕ್ಡ್ ಇನ್ಸೂರೆನ್ಸ್ ಪಾಲಿಸಿ	2
54	ಈ ಕೆಳಗಿನವುಗಳಲ್ಲಿ ಯಾವುದು ಗ್ರಾಹಕರ ಜೀವಮಾನದ ಮೌಲ್ಯಕ್ಕೆ ಕೊಡುಗೆಯನ್ನು ನೀಡುವುದಿಲ್ಲ	ಐತಿಹಾಸಿಕ	ವರ್ತಮಾನದ	ಸಂಭಾವ್ಯ	ಉಹಿಸಿದ	4
55	ಈ ಕೆಳಗಿನವುಗಳಲ್ಲಿ ಯಾವುದು ಮೌಖಿಕ ಸಂವಹನದ ಉದಾಹರಣೆಯಾಗಿರುವುದಿಲ್ಲ?	ಸರಿ ಎಂದು ಕೈಸಂಕೇತದಿಂದ ಸಂಕೇತಿಸುವುದು	ಒಂದು ಖಾಲಿ ಕೋಣೆಯಲ್ಲಿ ಸಂಕೇತಿಸುವುದು	ಆಭರಣಗಳನ್ನು ಧರಿಸುವುದು	ಧ್ವನಿಯನ್ನು ಎತ್ತುವುದು	2
56	ಭರವಸೆ ನೀಡಲಾದ ಸೇವೆಯನ್ನು ವಿಶ್ವಾಸಾರ್ಹವಾಗಿ ಮತ್ತು ನಿಖರವಾಗಿ ನಿರ್ವಹಿಸುವ ಸಾಮರ್ಥ್ಯವನ್ನು _____ ಎಂದು ಕರೆಯಬಹುದು	ಗೋಚರತೆ	ವಿಶ್ವಾಸಾರ್ಹತೆ	ಭರವಸೆ	ಸ್ಪಂದಿಸುವಿಕೆ	2

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
57	ಸೇವಾ ಪೂರೈಕೆದಾರರ ಜ್ಞಾನ, ಅರ್ಹತೆ ಮತ್ತು ಸೌಜನ್ಯ ಮತ್ತು ನಂಬಿಕೆ ಮತ್ತು ವಿಶ್ವಾಸವನ್ನು ತಿಳಿಸುವ ಅವರ ಸಾಮರ್ಥ್ಯವನ್ನು _____ ಎಂದು ಕರೆಯಬಹುದು	ವಿಶ್ವಾಸಾರ್ಹತೆ	ಭರವಸೆ	ಸ್ವಂದಿಸುವಿಕೆ	ಗೋಚರತೆ	2
58	ಗ್ರೇಸ್ ಅವಧಿಯ ಸಲುವಾಗಿ ಈ ಕೆಳಗಿನ ಯಾವ ವಾಕ್ಯ ಸರಿಯಾಗಿದೆ?)	ಗ್ರೇಸ್ ಅವಧಿ ಒಂದು ತಿಂಗಳು ಅಥವಾ 30 ದಿವಸಗಳು	ಗ್ರೇಸ್ ಅವಧಿ ಮೂರು ತಿಂಗಳಾಗಿರುತ್ತದೆ	ಗ್ರೇಸ್ ಅವಧಿ ಒಂದು ವಾರವಾಗಿರುತ್ತದೆ	ಗ್ರೇಸ್ ಅವಧಿ 15 ದಿವಸಗಳಾಗಿರುತ್ತದೆ	1
59	ಒಂದು ವಿಮಾ ಕಂಪನಿಯಲ್ಲಿ ಒಬ್ಬ ವಿಮಾ ಏಜೆಂಟ್ ಮಾಡುವಷ್ಟು ಗ್ರಾಹಕನ ಸಮಸ್ಯೆಗಳ _____ ಬೇರೆ ಯಾರೂ ವಹಿಸಿಕೊಳ್ಳುವುದಿಲ್ಲ.	ಮಾಲೀಕತ್ವವನ್ನು	ಕಡೆಗೆ ಜವಾಬ್ದಾರಿ	ಕಡೆಗೆ ಕರ್ತವ್ಯ	ಪರಿಹರಿಸುವಲ್ಲಿ ಪಾತ್ರ	1
60	ಗ್ರಾಹಕರ ದೂರನ್ನು ತೃಪ್ತಿಕರವಾಗಿ ಪರಿಹರಿಸದಿದ್ದಲ್ಲಿ, ದೂರನ್ನು ಇದರೊಂದಿಗೆ ಮಾಡಬಹುದು-	ವಿಮೆ ಕುಂದುಕೊರತೆ ಪರಿಹಾರ ಕಾರ್ಯವಿಧಾನ	ಕುಂದುಕೊರತೆ ನಿವಾರಣಾ ಅಧಿಕಾರಿ	ಗ್ರಾಹಕರ ದೂರುಗಳ ನೋಂದಣಿ ವ್ಯವಸ್ಥೆ	ಇಂಟಿಗ್ರೇಟೆಡ್ ಕುಂದುಕೊರತೆ ನಿರ್ವಹಣಾ ವ್ಯವಸ್ಥೆ	4
61	IGMS ಎಂದರೆ-	ವಿಮೆ ಕುಂದುಕೊರತೆ ನಿರ್ವಹಣಾ ವ್ಯವಸ್ಥೆ	ಇಂಟಿಗ್ರೇಟೆಡ್ ಕುಂದುಕೊರತೆ ನಿರ್ವಹಣಾ ವ್ಯವಸ್ಥೆ	IRDAI ಕುಂದುಕೊರತೆ ನಿರ್ವಹಣಾ ವ್ಯವಸ್ಥೆ	ಆರಂಭಿಕ ಕುಂದುಕೊರತೆ ನಿರ್ವಹಣಾ ವ್ಯವಸ್ಥೆ	2
62	ದೋಷ ಎಂದರೆ-	ಉತ್ಪನ್ನ / ಸೇವೆಯ ಗುಣಮಟ್ಟದಲ್ಲಿ ಅಪೂರ್ಣತೆ	ಉತ್ಪನ್ನ / ಸೇವೆಯ ಸ್ವರೂಪದಲ್ಲಿನ ಕೊರತೆ	ಉತ್ಪನ್ನದ ಕಾರ್ಯಕ್ಷಮತೆಯ ರೀತಿಯಲ್ಲಿ ಅಸಮರ್ಪಕತೆ	ಮೇಲಿನ ಎಲ್ಲವೂ	4
63	ಗ್ರಾಹಕ ವಿವಾದ ಪರಿಹಾರ ಏಜೆನ್ಸಿಗಳನ್ನು ಇಲ್ಲಿ ಸ್ಥಾಪಿಸಲಾಗಿಲ್ಲ-	ರಾಜ್ಯ ಮಟ್ಟದ	ಜಿಲ್ಲಾ ಮಟ್ಟದ	ನಗರ ಮಟ್ಟದ	ರಾಜ್ಯ ಮಟ್ಟದ	3
64	ಜಿಲ್ಲಾ ಆಯೋಗವು _____ ಅಧಿಕಾರವನ್ನು ಹೊಂದಿದೆ.	ಹೈಕೋರ್ಟ್	ಭಾರತದ ಸರ್ವೋಚ್ಚ ನ್ಯಾಯಾಲಯ	ಸಣ್ಣ ಕಾರಣಗಳ ನ್ಯಾಯಾಲಯ	ಸಿವಿಲ್ ನ್ಯಾಯಾಲಯ	4
65	ರಾಜ್ಯ ಗ್ರಾಹಕ ವಿವಾದಗಳ ಪರಿಹಾರ ಆಯೋಗವು ಅಂಗೀಕರಿಸಿದ ಆದೇಶಗಳ ವಿರುದ್ಧದ ಮೇಲ್ಮನವಿಗಳನ್ನು _____ ನಲ್ಲಿ ವಿಚಾರಣೆಗೆ ಸ್ವೀಕರಿಸಲಾಗುತ್ತದೆ.	ಹೈಕೋರ್ಟ್	ರಾಜ್ಯ ಆಯೋಗ	ಸಿವಿಲ್ ನ್ಯಾಯಾಲಯ	ರಾಷ್ಟ್ರೀಯ ಆಯೋಗ	4

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
66	ಕೇಂದ್ರ ಸರ್ಕಾರವು ಯಾವ ಗ್ರಾಹಕ ವಿವಾದ ಪರಿಹಾರ ಸಂಸ್ಥೆಯನ್ನು ಸ್ಥಾಪಿಸಿದೆ?	ರಾಜ್ಯ ಆಯೋಗ	ರಾಷ್ಟ್ರೀಯ ಆಯೋಗ	ಜಿಲ್ಲಾ ಆಯೋಗ	ಜಿಲ್ಲಾ ಮತ್ತು ರಾಜ್ಯ ಎರಡೂ ಆಯೋಗ	2
67	ಗ್ರಾಹಕ ವಿವಾದ ಪರಿಹಾರ ಏಜೆನ್ಸಿಗಳಿಗೆ ಯಾರು ದೂರು ಸಲ್ಲಿಸಬಹುದು-	ನ್ಯಾಯವಾದಿ	ಗ್ರಾಹಕರು ಅಧಿಕೃತಗೊಳಿಸಿದ ಏಜೆಂಟ್	ಗ್ರಾಹಕ ಅಥವಾ ಅವನ ಅಧಿಕೃತ ಏಜೆಂಟ್	ಗ್ರಾಹಕ ಮಾತ್ರ	3
68	ವಿಮಾದಾರ ಮತ್ತು ವಿಮಾಗಾರರಿಂದ ಎಲ್ಲಾ ಅವಶ್ಯಕತೆಗಳನ್ನು ಸ್ವೀಕರಿಸಿದ ದಿನಾಂಕದಿಂದ _____ ಒಳಗೆ ವಿಮೆದಾರರಿಗೆ ಒಂಬುಡ್ಸ್‌ಮನ್ ತೀರ್ಪನ್ನು ರವಾನಿಸುತ್ತಾರೆ.	2 ತಿಂಗಳ	15 ದಿನಗಳು	3 ತಿಂಗಳುಗಳು	1 ತಿಂಗಳು	3
69	ಗ್ರಾಹಕ ರಕ್ಷಣಾ ಕಾಯಿದೆಯು _____ ಅರೆ-ನ್ಯಾಯಾಂಗ ಯಂತ್ರಜ್ಞಗಳನ್ನು ಒಳಗೊಂಡಿದೆ	ಒಂದು ಶ್ರೇಣಿಯ	ಮೂರು ಶ್ರೇಣಿಯ	ಎರಡು ಶ್ರೇಣಿಯ	ನಾಲ್ಕು ಶ್ರೇಣಿಯ	2
70	ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ತಪ್ಪಾಗಿದೆ?	ಸ್ವತಃ ದೂರುದಾರರನ್ನು ಹೊರತುಪಡಿಸಿ ಬೇರೆ ಯಾರೂ ರಾಜ್ಯ ಅಥವಾ ರಾಷ್ಟ್ರೀಯ ಆಯೋಗಕ್ಕೆ ದೂರು ಸಲ್ಲಿಸುವಂತಿಲ್ಲ	ರಾಜ್ಯ ಆಯೋಗ ಅಥವಾ ರಾಷ್ಟ್ರೀಯ ಆಯೋಗಕ್ಕೆ ದೂರು ಸಲ್ಲಿಸಲು ಯಾವುದೇ ಶುಲ್ಕವಿಲ್ಲ	ದೂರನ್ನು ವೈಯಕ್ತಿಕವಾಗಿ ಸಲ್ಲಿಸಬಹುದು ಅಥವಾ ಅಂಚೆಯ ಮೂಲಕವೂ ಕಳುಹಿಸಬಹುದು	ದೂರು ಸಲ್ಲಿಸುವ ಉದ್ದೇಶಕ್ಕಾಗಿ ಯಾವುದೇ ವಕೀಲರ ಅಗತ್ಯವಿಲ್ಲ	1
71	ಯಾವುದೇ ವಿಮಾ ಕಂಪನಿಯ ವಿರುದ್ಧ ಪಾಲಿಸಿದಾರರು ರಾಜ್ಯ ಆಯೋಗಕ್ಕೆ ದೂರು ಸಲ್ಲಿಸಬಯಸಿದರೆ, ಈ ಕೆಳಗಿನ ಯಾವ ಪ್ರಕರಣಗಳಲ್ಲಿ ಅವನು / ಅವಳು ಹಾಗೆ ಮಾಡಬಹುದು?	ಕ್ಲೇಮ್ ಮಾಡಿದ ಸರಕು/ಸೇವೆಗಳ ಮೌಲ್ಯ ಮತ್ತು ಪರಿಹಾರವು ರೂ. 20 ಲಕ್ಷದವರೆಗೆ ಇರುತ್ತದೆ	ಕ್ಲೇಮ್ ಮಾಡಿದ ಸರಕು/ಸೇವೆಗಳು ಮತ್ತು ಪರಿಹಾರದ ಮೌಲ್ಯವು ರೂ. 20 ಲಕ್ಷಗಳನ್ನು ಮೀರಿದೆ ಆದರೆ ರೂ. 100 ಲಕ್ಷಗಳನ್ನು ಮೀರುವುದಿಲ್ಲ..	ಕ್ಲೇಮ್ ಮಾಡಿದ ಸರಕು/ಸೇವೆಗಳು ಮತ್ತು ಪರಿಹಾರದ ಮೌಲ್ಯವು ರೂ.100 ಲಕ್ಷವನ್ನು ಮೀರಿದರೆ.	ಕ್ಲೇಮ್ ಮಾಡಿದ ಸರಕು/ಸೇವೆಗಳು ಮತ್ತು ಪರಿಹಾರದ ಮೌಲ್ಯವು ರೂ. 10 ಕೋಟಿಯನ್ನು ಮೀರಿದ್ದರೆ	2

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
72	ರಾಜ್ಯ ಆಯೋಗಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ತಪ್ಪಾಗಿದೆ?	ಈ ಪರಿಹಾರ ಪ್ರಾಧಿಕಾರವು ಮೂಲ, ಮೇಲ್ಮನವಿ ಮತ್ತು ಮೇಲ್ವಿಚಾರಣಾ ನ್ಯಾಯವ್ಯಾಪ್ತಿಯನ್ನು ಹೊಂದಿದೆ	ಇದು ರಾಷ್ಟ್ರೀಯ ಆಯೋಗದ ಮನವಿಗಳನ್ನು ಪರಿಗಣಿಸುತ್ತದೆ	ಕ್ಲೇಮ್ ಮಾಡಿದ ಯಾವುದೇ ಸರಕು/ಸೇವೆ ಮತ್ತು ಪರಿಹಾರದ ಮೌಲ್ಯವು ರೂ. 1 ಕೋಟಿಯಾಗಿದ್ದು ಅದರ ರೂ. 10 ಕೋಟಿಗಳನ್ನು ಮೀರಿಲ್ಲದ ದೂರುಗಳನ್ನು ಪರಿಗಣಿಸುತ್ತದೆ	ರಾಜ್ಯ ಆಯೋಗಕ್ಕೆ ದೂರು ಸಲ್ಲಿಸಲು ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ	2
73	ಓಂಬುಡ್ಸ್ ಮನ್ ರಿಂದ ನೀಡಲ್ಪಡಬಹುದಾದ ತೀರ್ಪಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ನಿಯಮಗಳು ತಪ್ಪಾಗಿವೆ?	ಪ್ರಶಸ್ತಿಯು ರೂ. 50 ಲಕ್ಷಗಳಿಗಿಂತ ಹೆಚ್ಚಾಗಿರಬೇಕು	ದೂರು ಸ್ವೀಕರಿಸಿದ ದಿನಾಂಕದಿಂದ 3 ತಿಂಗಳ ಅವಧಿಯೊಳಗೆ ತೀರ್ಪನ್ನು ನೀಡಬೇಕು	ವಿಮಾಗಾರರು ತೀರ್ಪನ್ನು ಅನುಸರಿಸಬೇಕು ಮತ್ತು ಅಂತಹ ಸ್ವೀಕಾರ ಪತ್ರವನ್ನು ಸ್ವೀಕರಿಸಿದ 15 ದಿನಗಳಲ್ಲಿ ಓಂಬುಡ್ಸ್ ಮನ್ ರಿಗೆ ಲಿಖಿತ ಸೂಚನೆಯನ್ನು ಕಳುಹಿಸಬೇಕು.	ವಿಮಾದಾರರು ಅಂತಹ ತೀರ್ಪಿನ ಸ್ವೀಕಾರವನ್ನು ಲಿಖಿತವಾಗಿ ತಿಳಿಸದಿದ್ದರೆ, ವಿಮಾಗಾರರು ಪ್ರಶಸ್ತಿಯನ್ನು ಕಾರ್ಯಗತಗೊಳಿಸದಿರಬಹುದು	1
74	ಐಆರ್ ಡಿಎ ಕಾಯಿದೆ, 1999 ರ ಅಡಿಯಲ್ಲಿ _____ ವರ್ಷದಲ್ಲಿ ಐಆರ್ ಡಿಎಯನ್ನು ಸ್ಥಾಪಿಸಲಾಯಿತು.	1999	2000	2002	2003	2
75	ಕಾರ್ಪೊರೇಟ್ ವಿಮಾ ಏಜೆಂಟರಿಗೆ ನೀಡಲಾಗುವ ಪರವಾನಗಿಯ ಮಾನ್ಯತೆಯ ಅವಧಿ ಯಾವುದು?	3 ವರ್ಷಗಳು	5 ವರ್ಷಗಳು	10 ವರ್ಷಗಳು	ಜೀವನಾದ್ಯಂತ	1
76	ಕಾರ್ಪೊರೇಟ್ ಏಜೆಂಟರನ್ನು _____ ನಿಂದ ನಿಯಂತ್ರಿಸಲಾಗುತ್ತದೆ.	ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (ಎಮ್ ಸಿ ಎ)	ಐಆರ್ ಡಿಎಐ	ಭಾರತ ಸರ್ಕಾರ	ಸೆಬಿ	2
77	ಮುಕೇಶ್ XYZ ಕಾರ್ಪೊರೇಟ್ ಏಜೆಂಟ್ ನ ಪ್ರಧಾನ ಅಧಿಕಾರಿಯಾಗಿದ್ದಾರೆ. ಅವರು ಲಂಡನ್‌ನ ಸಿಐಐ ನ ಸಹವರ್ತಿಯಾಗಿದ್ದಾರೆ. ಅವರಿಗೆ ಎಷ್ಟು ಗಂಟೆಗಳ ಸೈದ್ಧಾಂತಿಕ ಮತ್ತು ಪ್ರಾಯೋಗಿಕತರಬೇತಿಯ ಅಗತ್ಯವಿರುತ್ತದೆ	25 ಗಂಟೆಗಳು	50 ಗಂಟೆಗಳು	60 ಗಂಟೆಗಳು	75 ಗಂಟೆಗಳು	1

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
78	ಕಾರ್ಪೊರೇಟ್ ಏಜೆಂಟರ ----- ----- ಎಂದರೆ ಅವರಿಂದ ನಿಯೋಜಿಸಲ್ಪಟ್ಟ ಮತ್ತು ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಕಾರ್ಪೊರೇಟ್ ಏಜೆಂಟರ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಪ್ರತ್ಯೇಕವಾಗಿ ನೇಮಿಸಲಾದ, ನಿರ್ದೇಶಕ ಅಥವಾ ಪಾಲುದಾರ ಅಥವಾ ಯಾವುದೇ ಅಧಿಕಾರಿ ಅಥವಾ ಉದ್ಯೋಗಿ.	ನಿರ್ದಿಷ್ಟಪಡಿಸಿದ ವ್ಯಕ್ತಿ	ಪ್ರಧಾನ ಅಧಿಕಾರಿ	ಮುಖ್ಯ ಕಾರ್ಯವಾಹಕ ಅಧಿಕಾರಿ	ಕಾರ್ಪೊರೇಟ್ ವಿಮಾ ಕಾರ್ಯನಿರ್ವಾಹಕ	4
79	ಕಾರ್ಪೊರೇಟ್ ಏಜೆಂಟರ ಟೆಲಿಮಾರ್ಕೆಟರ್ ರು ನಿರೀಕ್ಷಿತ ಇದನ್ನು ಗ್ರಾಹಕರಿಗೆ ಬಹಿರಂಗಪಡಿಸಬೇಕು	ಕಾರ್ಪೊರೇಟ್ ಏಜೆಂಟರ ಹೆಸರು ಮತ್ತು ನೋಂದಣಿ ಸಂಖ್ಯೆ.	ಟೆಲಿಮಾರ್ಕೆಟರ್ ಮತ್ತು/ಅಥವಾ ಕಾರ್ಪೊರೇಟ್ ಏಜೆಂಟರ ಸಂಪರ್ಕ ಸಂಖ್ಯೆ.	ಟೆಲಿ-ಕಾಲ್ ಮಾಡುವ ವ್ಯಕ್ತಿಯ ಹೆಸರು ಮತ್ತು ಗುರುತಿನ ಸಂಖ್ಯೆ.	ಮೇಲಿನ ಎಲ್ಲವೂ	4
80	ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಕೆಳಗಿನ ಯಾವ ಅಂಶಗಳು ಹೆಚ್ಚಾಗಿ ವ್ಯಕ್ತಿಯ ನಿಯಂತ್ರಣದಲ್ಲಿರುತ್ತವೆ	ಸಾಮಾಜಿಕ ಅಂಶಗಳು	ಆನುವಂಶಿಕ ಅಂಶಗಳು	ಪರಿಸರ ಅಂಶಗಳು	ಜೀವನಶೈಲಿಯ ಅಂಶಗಳು	4
81	ಕೆಟ್ಟ ನೈರ್ಮಲ್ಯ ಮತ್ತು ಪರಿಸರ ನೈರ್ಮಲ್ಯದಿಂದ ಯಾವ ರೋಗಗಳು ಹರಡುತ್ತವೆ	ಕ್ಯಾನ್ಸರ್ ಮತ್ತು ಏಡ್ಸ್	ಅಧಿಕ ರಕ್ತದೊತ್ತಡ ಮತ್ತು ಮಧುಮೇಹ	ಇನ್ಫ್ಲುಯೆನ್ಸಾ ಮತ್ತು ಚಿಕನ್ ಪಾಕ್ಸ್	ಮೇಲಿನ ಯಾವುದೂ ಅಲ್ಲ	3
82	ದೇಶದ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯು ಅದರ ಜನರ ಆರೋಗ್ಯದ ಮೇಲೆ ಅವಲಂಬಿತವಾಗಿದೆಯೇ?	ಇಲ್ಲ, ಇವೆರಡರ ನಡುವೆ ಯಾವುದೇ ಸಂಬಂಧವಿಲ್ಲ	ಹೌದು, ಇವೆರಡರ ನಡುವೆ ನೇರ ಸಂಬಂಧವಿದೆ	ಸಂಬಂಧವು ಪರೋಕ್ಷವಾಗಿದೆ	ಸಂಬಂಧ ಅನಿಶ್ಚಿತವಾಗಿದೆ	2
83	ಆರೋಗ್ಯ ಸೇವೆಗಳ ಮುಖ್ಯ ಗುರಿ ಏನು?	ಆರೋಗ್ಯ ಪೂರೈಕೆದಾರರಿಗೆ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು	ಜನರ ಆರೋಗ್ಯವನ್ನು ಉತ್ತೇಜಿಸಲು, ನಿರ್ವಹಿಸಲು, ಮೇಲ್ವಿಚಾರಣೆ ಮಾಡಲು ಅಥವಾ ಪುನಃಸ್ಥಾಪಿಸಲು	ಆರೋಗ್ಯ ಸೌಲಭ್ಯಗಳನ್ನು ದುಬಾರಿ ಮಾಡಲು	ಆರೋಗ್ಯ ಸೇವೆಗಳನ್ನು ಪ್ರವೇಶಿಸಲು ಕಷ್ಟವಾಗುವಂತೆ ಮಾಡುವುದು	2
84	ಆರೋಗ್ಯ ಸೌಲಭ್ಯಗಳ ಸ್ಥಾಪನೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ನಿಜ	ಹೆಪಟೈಟಿಸ್ ಬಿ ಯಂತಹ ಹೆಚ್ಚು ತೀವ್ರವಾದ ಕಾಯಿಲೆಗಳ ಸಂಭವದ ಸಂಭವನೀಯತೆಯನ್ನು ಆಧರಿಸಿ ಆರೋಗ್ಯ ಸೌಲಭ್ಯಗಳು ಇರಬೇಕು	ಆರೋಗ್ಯ ಸೌಲಭ್ಯಗಳು ಶೀತ ಮತ್ತು ಕೆಮ್ಮಿನಂತಹ ಕಡಿಮೆ ತೀವ್ರತರವಾದ ಕಾಯಿಲೆಗಳ ಆವರ್ತನವನ್ನು ಆಧರಿಸಿರಬೇಕು	ಆರೋಗ್ಯ ಸೌಲಭ್ಯಗಳು ಹತ್ತಿರದ ರೈಲು ನಿಲ್ದಾಣದ ಲಭ್ಯತೆಯ ಮೇಲೆ ಆಧಾರಿತವಾಗಿರಬೇಕು	ಆರೋಗ್ಯ ಸೇವೆ ಒದಗಿಸುವವರ ಹೂಡಿಕೆ ಸಾಮರ್ಥ್ಯದ ಮೇಲೆ ಆರೋಗ್ಯ ಸೌಲಭ್ಯಗಳು ಇರಬೇಕು	1

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
85	ದ್ವಿತೀಯ ಆರೋಗ್ಯ ಸೇವೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ನಿಜ	ಅವುಗಳನ್ನು ಪ್ರಾಥಮಿಕ ಆರೈಕೆ ವೈದ್ಯರು ಒದಗಿಸುತ್ತಾರೆ	ಅವರು ಒಳರೋಗಿಗಳಿಗೆ ಮಾತ್ರ ಲಭ್ಯವಿರುತ್ತಾರೆ	ಅವರು ಆರೋಗ್ಯ ವ್ಯವಸ್ಥೆಯಲ್ಲಿ ರೋಗಿಗಳಿಗೆ ಸಂಪರ್ಕದ ಮೊದಲ ಹಂತವಾಗಿದೆ	ಅವುಗಳು ಆಂಬುಲೆನ್ಸ್ ಸೌಲಭ್ಯಗಳು ಮತ್ತು ರೋಗನಿರ್ಣಯ ಸೇವೆಗಳನ್ನು ಒಳಗೊಂಡಿವೆ	4
86	ಶ್ರೀ ಸಾಗರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರೆ ಯಾವ ಆರೋಗ್ಯ ಸೇವೆ ಒದಗಿಸುವವರು ಮೊದಲುಭೇಟಿ ನೀಡುತ್ತಾರೆ	ಆಸ್ಪತ್ರೆಯಲ್ಲಿ ತಜ್ಞ	ಪ್ರಾಥಮಿಕ ಆರೋಗ್ಯ ಸೇವೆ ಒದಗಿಸುವವರು	ಒಬ್ಬ ದಂತ ವೈದ್ಯ	ಒಬ್ಬ ಔಷಧಿಕಾರ	2
87	ಕೆಳಗಿನವುಗಳಲ್ಲಿ ಯಾವುದು ಪ್ರಾಥಮಿಕ ಆರೋಗ್ಯ ರಕ್ಷಣೆಯನ್ನು ವ್ಯಾಖ್ಯಾನಿಸುತ್ತದೆ	ವೈದ್ಯರು, ದಾದಿಯರು ಮತ್ತು ಸಣ್ಣ ಚಿಕಿತ್ಸಾಲಯಗಳು ಒದಗಿಸುವ ಆರೋಗ್ಯ ಸೇವೆಗಳು	ವೈದ್ಯಕೀಯ ತಜ್ಞರು ಒದಗಿಸುವ ಆರೋಗ್ಯ ಸೇವೆಗಳು	ವಿಶೇಷ ಸಲಹಾ ಆರೋಗ್ಯ	ಆಂಬುಲೆನ್ಸ್ ಸೇವೆಗಳು ಮತ್ತು ರೋಗಶಾಸ್ತ್ರ ಸೇವೆಗಳು	1
88	ಯಾವ ಆರೋಗ್ಯ ವಿಮಾ ಯೋಜನೆಯು ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಅವರ ಕುಟುಂಬಗಳಿಗೆ ಸಮಗ್ರ ವೈದ್ಯಕೀಯ ಆರೈಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ	ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ	ನೌಕರರ ರಾಜ್ಯ ವಿಮಾ ಯೋಜನೆ	ವಾಣಿಜ್ಯ ಆರೋಗ್ಯ ವಿಮೆ	ಮೇಲಿನ ಯಾವುದೂ ಅಲ್ಲ	1
89	ಆದಾಯ ತೆರಿಗೆ ಕಾಯಿದೆಯ ಯಾವ ವಿಭಾಗವು ವ್ಯಕ್ತಿಗಳಿಗೆ ತೆರಿಗೆಯ ಆದಾಯದಿಂದ ಆರೋಗ್ಯ ವಿಮೆಗೆ ಪಾವತಿಸಿದ ಪ್ರೀಮಿಯಂಗಳನ್ನು ಕಡಿತಗೊಳಿಸಲು ಅನುಮತಿಸುತ್ತದೆ	ವಿಭಾಗ 80 ಬಿ	ವಿಭಾಗ 80 ಸಿ	ವಿಭಾಗ 80 ಇ	ವಿಭಾಗ 80D	4
90	ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಡಿ ಅಡಿಯಲ್ಲಿ ಯಾವ ರೀತಿಯ ಆರೋಗ್ಯ ವಿಮಾ ಪಾಲಿಸಿಯನ್ನು ತೆರಿಗೆಯ ಆದಾಯದಿಂದ ಕಡಿತಗೊಳಿಸಲು ಅನುಮತಿಸಲಾಗಿದೆ	ಯಾವುದೇ ಆರೋಗ್ಯ ವಿಮಾ ಪಾಲಿಸಿ	ಸರ್ಕಾರ ಒದಗಿಸಿದ ಪಾಲಿಸಿಗಳು ಮಾತ್ರ	ಜೀವ ವಿಮಾದಾರರು ಒದಗಿಸಿದ ಪಾಲಿಸಿಗಳು ಮಾತ್ರ	ಜೀವ ವಿಮೆಗಾರರಲ್ಲದ ಪಾಲಿಸಿಗಳನ್ನು ಮಾತ್ರ ಒದಗಿಸಲಾಗಿದೆ	1
91	ಭಾರತದಲ್ಲಿ ಆರೋಗ್ಯ ವಿಮೆಯ ಅಭಿವೃದ್ಧಿಯ ಕುರಿತು ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ನಿಜ	ಭಾರತದಲ್ಲಿ ವ್ಯಕ್ತಿಗಳು ಮತ್ತು ಅವರ ಕುಟುಂಬಗಳಿಗೆ ಮೊದಲ ಗುಣಮಟ್ಟದ ಆರೋಗ್ಯ ವಿಮಾ ಉತ್ಪನ್ನವನ್ನು 2001 ರಲ್ಲಿ ವಿಮಾ ವಲಯದ ಖಾಸಗಿ ಆಟಗಾರರು ಪರಿಚಯಿಸಿದರು.	ಔಷಧೀಕರಣ ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವ ನೀಲಿ ಕಾಲರ್ ಕೆಲಸಗಾರರಿಗೆ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ(CGHS) ಪರಿಚಯಿಸಲಾಯಿತು.	ಉದ್ಯೋಗಿಗಳ ರಾಜ್ಯ ವಿಮಾ ಯೋಜನೆ (ESIS) ಔಷಧೀಕರಣ ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವ ನೀಲಿ ಕಾಲರ್ ಕೆಲಸಗಾರರಿಗೆ ತನ್ನದೇ ಆದ ಔಷಧಾಲಯಗಳು ಮತ್ತು ಆಸ್ಪತ್ರೆಗಳ ಜಾಲದ ಮೂಲಕ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ.	ಭಾರತದಲ್ಲಿ ಆರೋಗ್ಯ ವಿಮೆಯು 1986 ರಲ್ಲಿ ಜೀವ ವಿಮೆಗಾರರಲ್ಲದ ವಾಣಿಜ್ಯ ಆರೋಗ್ಯ ವಿಮೆಯನ್ನು ಪರಿಚಯಿಸುವುದರೊಂದಿಗೆ ಪ್ರಾರಂಭವಾಯಿತು.	3

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
92	ಈ ಕೆಳಗಿನವುಗಳಲ್ಲಿ ಯಾವುದು ಭಾರತದಲ್ಲಿ ಖಾಸಗಿ ಆರೋಗ್ಯ ರಕ್ಷಣೆ ಒದಗಿಸುವವರಲ್ಲ	ಏಕವ್ಯಕ್ತಿ ಅಭ್ಯಾಸ ಮಾಡುವವರು	ರೋಗನಿರ್ಣಯ ಪ್ರಯೋಗಾಲಯಗಳು	ಕಾರ್ಪೊರೇಟ್ ಆಸ್ಪತ್ರೆಗಳು	ಸರ್ಕಾರಿ ಚಿಕಿತ್ಸಾಲಯಗಳು	4
93	ಆರೋಗ್ಯ ವಿಮಾ ಪಾಲಿಸಿಗಳ ಅಂಡರ್‌ರೈಟಿಂಗ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಮಧ್ಯವರ್ತಿಯು ವಿಮಾ ಪೂರ್ವ ವೈದ್ಯಕೀಯ ಪರೀಕ್ಷೆಗಳನ್ನು ಕೈಗೊಳ್ಳಲು ಅನುಕೂಲ ಮಾಡುತ್ತದೆ	ವಿಮಾ ಬ್ರೋಕರ್	ಮೂರನೇ ಪಕ್ಷದ ನಿರ್ವಾಹಕರು	ಸರ್ವೇಯರ್ ಮತ್ತು ನಷ್ಟ ಅಸೆಸರ್	ಮರುವಿಮೆ ಬ್ರೋಕರ್	2
94	ಉದ್ಯೋಗಿಗಳ ರಾಜ್ಯ ವಿಮಾ ಯೋಜನೆಗೆ ಸಂಬಂಧಿಸಿದಂತೆ ಯಾವುದನ್ನು ಹೊರತುಪಡಿಸಿ ಈ ಕೆಳಗೆ ನೀಡಲಾದ ಎಲ್ಲ ಹೇಳಿಕೆಗಳು ನಿಜವಾಗಿವೆ:	ಈ ಯೋಜನೆಯನ್ನು ಕೇಂದ್ರ ಸರ್ಕಾರಿ ನೌಕರರಿಗಾಗಿ ಪರಿಚಯಿಸಲಾಗಿದೆ ಮತ್ತು ತನ್ನದೇ ಆದ ಔಷಧಾಲಯಗಳು ಮತ್ತು ಆಸ್ಪತ್ರೆಗಳ ಜಾಲದ ಮೂಲಕ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ	ಈಎಸ್‌ಐಸಿ (ನೌಕರರ ರಾಜ್ಯ ವಿಮಾ ನಿಗಮ) ಅನುಷ್ಠಾನಗೊಳಿಸುವ ಸಂಸ್ಥೆಯಾಗಿದೆ	ರೂ. 15,000 ವರೆಗೆ ವೇತನ ಪಡೆಯುವ ಎಲ್ಲ ಕಾರ್ಮಿಕರು ಕೊಡುಗೆಯ ಯೋಜನೆಯಡಿ ಒಳಗೊಂಡಿದೆ	ಉದ್ಯೋಗಿ ಮತ್ತು ಉದ್ಯೋಗದಾತರು ಅನುಕ್ರಮವಾಗಿ ವೇತನದ 1.75% ಮತ್ತು 4.75% ಕೊಡುಗೆ ನೀಡುತ್ತಾರೆ; ರಾಜ್ಯ ಸರ್ಕಾರಗಳು ವೈದ್ಯಕೀಯ ವೆಚ್ಚದಲ್ಲಿ 12.5% ಕೊಡುಗೆ ನೀಡುತ್ತವೆ	1
95	ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಗೆ ಸಂಬಂಧಿಸಿದಂತೆ ಯಾವುದನ್ನು ಹೊರತುಪಡಿಸಿ ಈ ಕೆಳಗೆ ನೀಡಲಾದ ಎಲ್ಲ ಹೇಳಿಕೆಗಳು ನಿಜವಾಗಿವೆ:	ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್‌ಎಸ್)ಯನ್ನು 1954 ರಲ್ಲಿ ಪರಿಚಯಿಸಲಾಯಿತು	ಸಿಜಿಎಚ್‌ಎಸ್ ಇದು ನಾಗರಿಕ ಉದ್ಯೋಗಗಳಲ್ಲಿ ಕೆಲಸ ಮಾಡುವ ಕೇಂದ್ರ ಸರ್ಕಾರಿ ನೌಕರರಿಗೆ ಮಾತ್ರ ಮತ್ತು ಇದ್ದು ಪಿಂಚಣಿದಾರರು ಮತ್ತು ಅವರ ಕುಟುಂಬ ಸದಸ್ಯರನ್ನು ಹೊರತುಪಡಿಸುತ್ತದೆ	ಉದ್ಯೋಗಿಗಳು ಮತ್ತು ಅವರ ಕುಟುಂಬಗಳಿಗೆ ಸಮಗ್ರ ವೈದ್ಯಕೀಯ ಆರೈಕೆಯನ್ನು ಒದಗಿಸುವ ಗುರಿಯನ್ನು ಇದು ಹೊಂದಿದೆ ಮತ್ತು ಭಾಗಶಃ ಉದ್ಯೋಗಿಗಳಿಂದ ಮತ್ತು ಹೆಚ್ಚಾಗಿ ಉದ್ಯೋಗದಾತರಿಂದ (ಕೇಂದ್ರ ಸರ್ಕಾರ) ಹಣವನ್ನು ನೀಡಲಾಗುತ್ತದೆ.	ಸಿಜಿಎಚ್‌ಎಸ್ ನ ಸ್ವಂತ ಔಷಧಾಲಯಗಳು, ಪಾಲಿಕ್ಲಿನಿಕ್‌ಗಳು ಮತ್ತು ಎಂಪನೇಲ್ ಖಾಸಗಿ ಆಸ್ಪತ್ರೆಗಳ ಮೂಲಕ ಸೇವೆಗಳನ್ನು ಒದಗಿಸಲಾಗುತ್ತದೆ.	3

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
96	ಯಾವುದನ್ನು ಹೊರತುಪಡಿಸಿ ಕೆಳಗೆ ನೀಡಲಾದ ಎಲ್ಲ ಆಯ್ಕೆಗಳು ಯಾವುದೇ ವ್ಯಕ್ತಿಯ ಆರೋಗ್ಯವನ್ನು ನಿರ್ಧರಿಸುವ ಜೀವನಶೈಲಿಯ ಅಂಶಗಳಾಗಿವೆ:	ವ್ಯಾಯಾಮ	ಮಿತಿಯಲ್ಲಿ ತಿನ್ನುವುದು	ಸುರಕ್ಷಿತ ಕುಡಿಯುವ ನೀರು	ಚಿಂತೆ ತಪ್ಪಿಸುವುದು	3
97	ಕೆಳಗಿನವುಗಳಲ್ಲಿ ಯಾವುದು ಅನಾರೋಗ್ಯಕರವಾದಂತಹ ಪರಿಸರದ ಅಂಶಗಳಿಂದ ಉಂಟಾಗುವ ಸಾಂಕ್ರಾಮಿಕ ಅನಾರೋಗ್ಯದ ಉದಾಹರಣೆಯಾಗಿದೆ?	ಇನ್ಫ್ಲುಯೆಂಜಾ	ಮಲೇರಿಯಾ	ಡೆಂಗ್ಯೂ	ಅಸ್ಟೆಮೋಸಿಸ್	1
98	ಕೆಳಗಿನವುಗಳಲ್ಲಿ ಯಾವುದು ಅನಾರೋಗ್ಯಕರವಾದಂತಹ ಪರಿಸರದ ಅಂಶಗಳಿಂದ ಉಂಟಾಗುವ ಸಾಂಕ್ರಾಮಿಕ ಅನಾರೋಗ್ಯದ ಉದಾಹರಣೆಯಾಗಿದೆ?	ಸಿಡುಬು (ಚಿಕನ್ ಪಾಕ್ಸ್)	ಮಲೇರಿಯಾ	ಡೆಂಗ್ಯೂ	ಅಸ್ಟೆಮೋಸಿಸ್	1
99	ಪ್ರತಿಕೂಲ ವೈದ್ಯಕೀಯ ಇತಿಹಾಸದ ಸಂದರ್ಭದಲ್ಲಿ ವೈದ್ಯಕೀಯ ಪ್ರಶ್ನಾವಳಿಯಲ್ಲಿ ಯಾವ ರೀತಿಯ ಮಾಹಿತಿಯನ್ನು ಪ್ರಸ್ತಾವನೆ ರೂಪದಲ್ಲಿ ಸೇರಿಸಲಾಗಿದೆ	ಪ್ಯಾನ್ ಸಂಖ್ಯೆ	ವೈಯಕ್ತಿಕ ಬ್ಯಾಂಕ್ ವಿವರಗಳು	ಮಧುಮೇಹ, ಅಧಿಕ ರಕ್ತದೊತ್ತಡ, ಎದೆ ನೋವು ಅಥವಾ ಪರಿಧಮನಿಯ ಕೊರತೆ ಅಥವಾ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್‌ನಂತಹ ರೋಗಗಳ ಕುರಿತು ವಿವರವಾದ ಮಾಹಿತಿ	ಇತರ ವಿಮಾದಾರರೊಂದಿಗೆ ಯಾವುದೇ ಇತರ ವಿಮೆಯ ವಿವರಗಳು	3
100	ಪ್ರಸ್ತಾವನೆಯ ಸ್ವೀಕರಿಸಲು ನಿರ್ಧರಿಸುವಾಗ ವಿಮಾದಾರರು ಯಾವ ಮಾಹಿತಿಯನ್ನು ಪರಿಗಣಿಸುತ್ತಾರೆ	ವಿಮಾದಾರರ ವಿವರಗಳು	ವಿಷಯದ ವಿವರಗಳು	ವಿಮೆಯ ಹಿಂದಿನ ಇತಿಹಾಸ ಮತ್ತು ಕ್ಲೈಮ್ ಅನುಭವ	ಮೇಲಿನ ಎಲ್ಲವೂ	4
101	ಆರೋಗ್ಯ ವಿಮೆಯಲ್ಲಿ UIN ಏನನ್ನು ಸೂಚಿಸುತ್ತದೆ	ಪಾಲಿಸಿ ಡಾಕ್ಯುಮೆಂಟ್‌ನ ವಿಶಿಷ್ಟ ಗುರುತಿನ ಸಂಖ್ಯೆ	ವಿಮಾದಾರರ ವಿಶಿಷ್ಟ ಗುರುತಿನ ಸಂಖ್ಯೆ	ಉತ್ಪನ್ನದ ಅನನ್ಯ ಗುರುತಿನ ಸಂಖ್ಯೆ	ಪಾಲಿಸಿದಾರರ ವಿಶಿಷ್ಟ ಗುರುತಿನ ಸಂಖ್ಯೆ	3

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
102	ವಿಮಾ ಒಪ್ಪಂದದಲ್ಲಿ ಷರತ್ತು ಏನು	ಇದು ಯಾವುದೇ ಸಮಯದಲ್ಲಿ ಬದಲಾಯಿಸಬಹುದಾದ ಒಪ್ಪಂದದಲ್ಲಿ ಒಂದು ನಿಬಂಧನೆಯಾಗಿದೆ	ಇದು ಪಾಲಿಸಿದಾರನ ಹಕ್ಕುಗಳನ್ನು ವಿವರಿಸುವ ಒಪ್ಪಂದದಲ್ಲಿ ಒಂದು ನಿಬಂಧನೆಯಾಗಿದೆ	ಇದು ಐಚ್ಛಿಕ ನಿಬಂಧನೆಯಾಗಿದ್ದು ಅದನ್ನು ಒಪ್ಪಂದದಲ್ಲಿ ಸೇರಿಸಬಹುದು ಅಥವಾ ಸೇರಿಸದೇ ಇರಬಹುದು.	ಇದು ಒಪ್ಪಂದದ ಆಧಾರವನ್ನು ರೂಪಿಸುವ ಒಪ್ಪಂದದಲ್ಲಿ ಒಂದು ನಿಬಂಧನೆಯಾಗಿದೆ	4
103	ವಿಮಾ ಪಾಲಿಸಿಯಲ್ಲಿನ ಷರತ್ತುಗಳ ಬಗ್ಗೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ನಿಜ	ಷರತ್ತಿನ ಉಲ್ಲಂಘನೆಯು ವಿಮಾದಾರರ ಆಯ್ಕೆಯಲ್ಲಿ ಪಾಲಿಸಿಯನ್ನು ಅನುರ್ಜಿತಗೊಳಿಸುತ್ತದೆ	ಷರತ್ತಿನ ಉಲ್ಲಂಘನೆಯು ವಿಮಾದಾರರ ಆಯ್ಕೆಯಲ್ಲಿ ಪಾಲಿಸಿಯನ್ನು ಅನುರ್ಜಿತಗೊಳಿಸುತ್ತದೆ	ಒಪ್ಪಂದದ ಆಧಾರವನ್ನು ನಿರ್ಧರಿಸುವಲ್ಲಿ ಅವು ಮುಖ್ಯವಲ್ಲ	ಅವು ವಿಮಾ ಒಪ್ಪಂದದಲ್ಲಿ ಐಚ್ಛಿಕ ನಿಬಂಧನೆಗಳಾಗಿವೆ	2
104	ವಿಮಾ ಪಾಲಿಸಿಯಲ್ಲಿ ಅನುಮೋದನೆ ಎಂದರೇನು	ಎಲ್ಲಾ ಅಪಾಯಗಳು ಮತ್ತು ಹೊರಗಿಡುವಿಕೆಗಳನ್ನು ಒಳಗೊಂಡಿರುವ ಪಾಲಿಸಿಗೆ ಲಗತ್ತಿಸಲಾದ ಡಾಕ್ಯುಮೆಂಟ್	ಪಾಲಿಸಿಯ ಪ್ರಮಾಣಿತ ನಿಯಮಗಳು ಮತ್ತು ಷರತ್ತುಗಳನ್ನು ನಿರ್ದಿಷ್ಟಪಡಿಸುವ ಡಾಕ್ಯುಮೆಂಟ್	ಪಾಲಿಸಿಗೆ ಬದಲಾವಣೆಗಳು ಅಥವಾ ತಿದ್ದುಪಡಿಗಳನ್ನು ಹೊಂದಿಸುವ ಡಾಕ್ಯುಮೆಂಟ್	ಪಾಲಿಸಿಗೆ ಹೆಚ್ಚುವರಿ ವ್ಯಾಪ್ತಿಯನ್ನು ಒದಗಿಸುವ ಡಾಕ್ಯುಮೆಂಟ್	3
105	ಆರೋಗ್ಯ ವಿಮಾ ಪಾಲಿಸಿಗಳಿಗೆ ಸಂಬಂಧಿಸಿದಂತೆ ಅವಧಿಯಲ್ಲಿ ಉಚಿತ ನೋಟ ಯಾವುದು	15 ದಿನಗಳು	20 ದಿನಗಳು	30 ದಿನಗಳು	45 ದಿನಗಳು	1
106	ಜೀವಪವಮಾ ಕಾಪಾಯು ಪಾಲಿ ಅದಧಿಯಲ್ಲಿ ವಿಮಾದಾರರು ಆಸತ್ಯೆಯಲ್ಲಿ ದಾಖಲಾದ ಘಟನೆಯ ಸಂದರ್ಭದಲ್ಲಿ ವಿಮಾದಾರರ ಚಿಕಿತ್ಸೆ ವೆಚ್ಚವನ್ನು ಪಾವತಿಸುತ್ತದೆ. ಇದೊಂದು----- ಉದಾಹರಣೆಯಾಗಿದೆ.	ಬದುಕುಳಿದಾಗಿನ ಪ್ರಯೋಜನಗಳ ಪಾವತಿ	ಸರೆಂಡರ್ ಮೌಲ್ಯ	ರೈಡರ್ ಪ್ರಯೋಜನಗಳ	ಷರತ್ತುಬದ್ಧ ನಿಯೋಜನೆ	3
107	ಕವಿತಾ ಎಬಿಸಿ ವಿಮಾ ಕಂಪನಿಯಿಂದ ಒಂದು ಸಿ ಐ (6) ರೈಡರ್ ಜೊತೆಗೆ ಒಂದು ಅದಧಿ ವಿಮಾ ಯೋಜನೆಯನ್ನು ಖರೀದಿಸುತ್ತಾರೆ. ಕಂಪನಿ ಹೇಗೆ ರೈಡರ್ ಕ್ಲೈಮ್ ಅನ್ನು ಖಚಿತಪಡಿಸಿಕೊಳ್ಳುತ್ತದೆ? ಸೂಕ್ತ ಆಯ್ಕೆಯನ್ನು ಆರಿಸಿ	ಪಾಲಿಸಿಯಲ್ಲಿ ನಿರ್ಧರಿಸಲಾದ ಷರತ್ತುಗಳಿಗೆ ಅನುಸಾರವಾಗಿ ಕ್ಲೈಮ್ ಅನ್ನು ನಿಗದಿಪಡಿಸಲಾಗುತ್ತದೆ	ಒಪ್ಪಂದದ ಆರಂಭದಲ್ಲಿಯೇ ನಿರ್ಧರಿಸಲಾದ ದಿನಾಂಕಗಳ ಆಧಾರದಲ್ಲಿ ಕ್ಲೈಮ್ ಅನ್ನು ನಿಗದಿಪಡಿಸಲಾಗುತ್ತದೆ	ಪಾಲಿಸಿದಾರನು ಒಪ್ಪಂದವನ್ನು ರದ್ದುಗೊಳಿಸಲು ನಿರ್ಧರಿಸಿದಾಗ ಕ್ಲೈಮ್ ಸಂಭವಿಸುತ್ತದೆ.	ಪಾಲಿಸಿದಾರನು ತಮ್ಮ ಕ್ಲೈಮ್ ಅನ್ನು ಬೆಂಬಲಿಸುವಂತೆ ನೀಡಲಾದ ವೈದ್ಯಕೀಯ ಮತ್ತು ಇತರೆ ದಾಖಲೆಗಳ ಆಧಾರದಲ್ಲಿ ಕ್ಲೈಮ್ ಅನ್ನು ನಿಗದಿಪಡಿಸಲಾಗುತ್ತದೆ	4
108	ಆರೋಗ್ಯ ವಿಮಾ ಉತ್ಪನ್ನಗಳ ಎರಡು ವಿಶಾಲ ವಿಭಾಗಗಳು ಯಾವುವು	ಹೋಮ್ ಕೇರ್ ಕವರ್‌ಗಳು ಮತ್ತು ವೈಯಕ್ತಿಕ ಅಪಘಾತ ಕವರ್‌ಗಳು	ನಷ್ಟ ಪರಿಹಾರ ಕವರ್‌ಗಳು ಮತ್ತು ಆಸ್ಪತ್ರೆಯ ನಗದು (ನಿಶ್ಚಿತ ಪ್ರಯೋಜನ ಕವರ್‌ಗಳು)	ಹಲ್ಲಿನ ಕವರ್‌ಗಳು ಮತ್ತು ಗಂಭೀರ ಅನಾರೋಗ್ಯದ ಕವರ್‌ಗಳು	ಹೊರರೋಗಿ ಕವರ್‌ಗಳು ಮತ್ತು ಪ್ರಯಾಣ ಕವರ್‌ಗಳು	2

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
109	ಆರೋಗ್ಯ ವಿಮಾ ಉತ್ಪನ್ನಗಳ ಯಾವ ವರ್ಗವು ಆರೋಗ್ಯ ವಿಮೆಯ ಬಹುಭಾಗವನ್ನು ಒಳಗೊಂಡಿದೆ	ಪರಿಹಾರ ಕವರ್‌ಗಳು	ಹೋಮ್ ಕೇರ್ ಕವರ್‌ಗಳು	ವೈಯಕ್ತಿಕ ಅಪಘಾತ ಕವರ್‌ಗಳು	ಆಸ್ವತ್ಥ ನಗದು (ನಿಶ್ಚಿತ ಪ್ರಯೋಜನ) ಕವರ್‌ಗಳು	1
110	ಫಿಕ್ಸ್ಡ್ ಬೆನಿಫಿಟ್ ಕವರ್‌ಗಳಿಗೆ ಬೇರೆ ಹೆಸರೇನು	ಹೊರರೋಗಿ ಕವರ್‌ಗಳು	ಪ್ರಯಾಣ ಕವರ್‌ಗಳು	ದಂತ ಕವರ್‌ಗಳು	ಆಸ್ವತ್ಥ ನಗದು	4
111	ಜೀವ ವಿಮಾ ಕಂಪನಿಗಳು ನೀಡುವ ದೀರ್ಘಾವಧಿಯ ಆರೋಗ್ಯ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ನಿಜ	ಅಂತಹ ಉತ್ಪನ್ನಗಳ ಪ್ರೀಮಿಯಂ ನಾಲ್ಕು ವರ್ಷಗಳ ಪ್ರತಿ ಬ್ಲಾಕ್‌ನ ಕನಿಷ್ಠ ಅವಧಿಯವರೆಗೆ ಬದಲಾಗದೆ ಉಳಿಯುತ್ತದೆ	ಅಂತಹ ಉತ್ಪನ್ನಗಳ ಪ್ರೀಮಿಯಂ ಎರಡು ವರ್ಷಗಳ ಪ್ರತಿ ಬ್ಲಾಕ್‌ನ ಕನಿಷ್ಠ ಅವಧಿಯವರೆಗೆ ಬದಲಾಗದೆ ಉಳಿಯುತ್ತದೆ	ಅಂತಹ ಉತ್ಪನ್ನಗಳ ಪ್ರೀಮಿಯಂ ಮೂರು ವರ್ಷಗಳ ಪ್ರತಿ ಬ್ಲಾಕ್‌ನ ಕನಿಷ್ಠ ಅವಧಿಯವರೆಗೆ ಬದಲಾಗದೆ ಉಳಿಯುತ್ತದೆ	ಅಂತಹ ಉತ್ಪನ್ನಗಳ ಪ್ರೀಮಿಯಂ ಐದು ವರ್ಷಗಳ ಪ್ರತಿ ಬ್ಲಾಕ್‌ನ ಕನಿಷ್ಠ ಅವಧಿಯವರೆಗೆ ಬದಲಾಗದೆ ಉಳಿಯುತ್ತದೆ	3
112	ಗುಂಪಿನ ಆರೋಗ್ಯ ವಿಮಾ ಪಾಲಿಸಿಯನ್ನು ನೀಡಬಹುದಾದ ಗುಂಪಿನ ಕನಿಷ್ಠ ಗಾತ್ರ ಯಾವುದು	3	5	9	7	4
113	ಸಾಮಾನ್ಯ ವಿಮಾದಾರರು ಮತ್ತು ಆರೋಗ್ಯ ವಿಮಾದಾರರು ನೀಡುವ ಕ್ರೆಡಿಟ್ ಲಿಂಕ್ಡ್ ಗ್ರೂಪ್ ವೈಯಕ್ತಿಕ ಅಪಘಾತ ಪಾಲಿಸಿಗಳ ಗರಿಷ್ಠ ಅವಧಿ ಎಷ್ಟು	5 ವರ್ಷಗಳು	ಒಂದು ವರ್ಷ	ಎರಡು ವರ್ಷ	ಮೂರು ವರ್ಷಗಳು	1
114	ವಿಮಾದಾರನು ಸ್ಥಿರ ಪ್ರಯೋಜನಗಳನ್ನು ಒದಗಿಸುವ ಬಹು ವಿಮಾ ಕಂಪನಿಗಳಿಂದ ಆರೋಗ್ಯ ಪಾಲಿಸಿಗಳನ್ನು ತೆಗೆದುಕೊಂಡಿದ್ದಲ್ಲಿ ನಿಬಂಧನೆ ಏನು	ವಿಮಾ ಕಂಪನಿಗಳು ಕ್ಲೈಮ್ ಪಾವತಿಯನ್ನು ಸಮವಾಗಿ ವಿಭಜಿಸುತ್ತವೆ	ಪ್ರತಿ ವಿಮಾ ಕಂಪನಿಯು ತಮ್ಮ ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಸ್ವತಂತ್ರವಾಗಿ ಕ್ಲೈಮ್ ಪಾವತಿಗಳನ್ನು ಮಾಡುತ್ತದೆ	ಎಲ್ಲಾ ಕ್ಲೈಮ್ ಪಾವತಿಗಳಿಗೆ ಬಳಸಲು ವಿಮಾದಾರರು ಒಂದು ಪಾಲಿಸಿಯನ್ನು ಆರಿಸಿಕೊಳ್ಳಬೇಕು	ಪ್ರತಿ ಕ್ಲೈಮ್‌ಗೆ ಅವರು ಯಾವ ಪಾಲಿಸಿಯನ್ನು ಬಳಸಲು ಬಯಸುತ್ತಾರೆ ಎಂಬುದರ ಪುರಾವೆಯನ್ನು ವಿಮಾದಾರರು ಒದಗಿಸಬೇಕು	2
115	ಆರೋಗ್ಯ ವಿಮೆಯಲ್ಲಿ ಪ್ರಮಾಣೀಕರಣದ ಮೇಲೆ IRDA ಮಾರ್ಗಸೂಚಿಗಳ ಉದ್ದೇಶವೇನು	ವಿಮಾದಾರರು ಮತ್ತು ಗ್ರಾಹಕರಲ್ಲಿ ಹೆಚ್ಚಿನ ಗೊಂದಲವನ್ನು ಒದಗಿಸುವುದು	ಉತ್ಪನ್ನಗಳನ್ನು ಹೋಲಿಸಲು ಮತ್ತು ಪರಿಗಣಿಸಿದ ನಿರ್ಧಾರವನ್ನು ತೆಗೆದುಕೊಳ್ಳಲು ಗ್ರಾಹಕರಿಗೆ ಕಷ್ಟವಾಗುವಂತೆ ಮಾಡುವುದು	ವಿಮಾದಾರರು, ಸೇವಾ ಪೂರೈಕೆದಾರರು, TPA ಗಳು ಮತ್ತು ಆಸ್ವತ್ಥಗಳಲ್ಲಿನ ಗೊಂದಲವನ್ನು ತೆಗೆದುಹಾಕಲು	ಮಾರುಕಟ್ಟೆಯಲ್ಲಿ ಆರೋಗ್ಯ ವಿಮೆ ಒದಗಿಸುವವರ ಸಂಖ್ಯೆಯನ್ನು ಮಿತಿಗೊಳಿಸಲು	3

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
116	ಆರೋಗ್ಯ ವಿಮೆಯಲ್ಲಿ ಪ್ರಮಾಣೀಕರಣದ ಮೇಲೆ IRDA ಮಾರ್ಗಸೂಚಿಗಳು ಯಾವ ರೀತಿಯ ವಿಮಾ ಉತ್ಪನ್ನಗಳಿಗೆ ಅನ್ವಯಿಸುತ್ತವೆ	ಎಲ್ಲಾ ವಿಮಾ ಉತ್ಪನ್ನ	PA ಮತ್ತು ದೇಶೀಯ/ ಸಾಗರೋತ್ತರ ಪ್ರಯಾಣ ಸೇರಿದಂತೆ ಎಲ್ಲಾ ಆರೋಗ್ಯ ವಿಮಾ ಉತ್ಪನ್ನಗಳು	ಗುಂಪಿನ ಪಾಲಿಸಿಗಳನ್ನು ಹೊರತುಪಡಿಸಿ ಎಲ್ಲಾ ಆರೋಗ್ಯ ವಿಮಾ ಉತ್ಪನ್ನಗಳು	ಎಲ್ಲಾ ಸಾಮಾನ್ಯ ಮತ್ತು ಆರೋಗ್ಯ ವಿಮಾ ಉತ್ಪನ್ನಗಳು, PA ಮತ್ತು ದೇಶೀಯ/ ಸಾಗರೋತ್ತರ ಪ್ರಯಾಣವನ್ನು ಹೊರತುಪಡಿಸಿ - ಸಾಮಾನ್ಯ / ಆರೋಗ್ಯ ವಿಮಾದಾರರಿಂದ ನೀಡಲಾಗುವ ನಷ್ಟ ಪರಿಹಾರ ಆಧಾರಿತ ಆರೋಗ್ಯ ಉತ್ಪನ್ನಗಳು	4
117	ಆಸ್ಪತ್ರೆಯ ನಷ್ಟ ಪರಿಹಾರ ಪಾಲಿಸಿಯ ಉದ್ದೇಶವೇನು	ಆಸ್ಪತ್ರೆಗೆ ಸೇರಿಸುವ ಮೊದಲು ಮತ್ತು ನಂತರದ ವೆಚ್ಚಗಳಿಗೆ ಮಾತ್ರ ಕವರೇಜ್ ಒದಗಿಸ	ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ವೆಚ್ಚವನ್ನು ಭರಿಸುವ ಮೂಲಕ ಪಾಲಿಸಿದಾರನಿಗೆ ನಷ್ಟವನ್ನು ನೀಡುವುದು	ಎಲ್ಲಾ ವೈದ್ಯಕೀಯ ವೆಚ್ಚಗಳಿಗೆ ಕವರೇಜ್ ಒದಗಿಸಲು	ಆಸ್ಪತ್ರೆಗೆ ಸಂಬಂಧಿಸಿದ ವೆಚ್ಚಗಳನ್ನು ಹೊರತುಪಡಿಸಲು	2
118	ಪಾಲಿಸಿ ನಿಬಂಧನೆಗಳು ಜಾರಿಗೆ ಬಂದ ನಂತರ ಆಸ್ಪತ್ರೆಗೆ ದಾಖಲಾಗುವ ಕನಿಷ್ಠ ನಿಗದಿತ ಅವಧಿ ಯಾವುದು	24 ಗಂಟೆಗಳು	12 ಗಂಟೆಗಳು	36 ಗಂಟೆಗಳು	48 ಗಂಟೆಗಳು	1
119	ಈ ಕೆಳಗಿನ ಯಾವ ಕಾರ್ಯವಿಧಾನಗಳನ್ನು ಪಾಲಿಸಿಯ ಅಡಿಯಲ್ಲಿ ಒಳಗೊಂಡಿದೆ	ಹಲ್ಲಿನ ಕಾರ್ಯವಿಧಾನಗಳು	ಕಣ್ಣಿನ ಶಸ್ತ್ರಚಿಕಿತ್ಸೆಗಳು	ಕಾನ್ಸೈಟರ್ ಶಸ್ತ್ರಚಿಕಿತ್ಸೆಗಳು	ಮೇಲಿನ ಯಾವುದೂ ಅಲ್ಲ	2
120	ಪರಿಹಾರ ಆಧಾರಿತ ಮೆಡಿಕೈಮ್ ಪಾಲಿಸಿಯ ಕುರಿತು ಈ ಕೆಳಗಿನ ಯಾವ ಹೇಳಿಕೆಗಳು ನಿಜವಾಗಿದೆ	ಪಾಲಿಸಿಯು ಶಿಶುಗಳನ್ನು ಒಳಗೊಂಡಿರುವುದಿಲ್ಲ	ಪಾಲಿಸಿಯು ಹಿರಿಯ ನಾಗರಿಕರನ್ನು ಒಳಗೊಂಡಿರುವುದಿಲ್ಲ	ಆಸ್ಪತ್ರೆಗೆ ಸಂಬಂಧಿಸಿದ ವೆಚ್ಚಗಳನ್ನು ಪಾಲಿಸಿಯು ಒಳಗೊಂಡಿರುವುದಿಲ್ಲ	ಪಾಲಿಸಿಯು ಒಳರೋಗಿಗಳ ಆಸ್ಪತ್ರೆಯ ವೆಚ್ಚಗಳನ್ನು ಮಾತ್ರ ಒಳಗೊಂಡಿದೆ	4
121	ಆಸ್ಪತ್ರೆಯ ನಂತರದ ವೆಚ್ಚಗಳು ಯಾವುವು	ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಉಂಟಾದ ವೆಚ್ಚಗಳು	ಆಸ್ಪತ್ರೆಗೆ ದಾಖಲಾದ ನಂತರ ಉಂಟಾದ ವೆಚ್ಚಗಳು	ಆಸ್ಪತ್ರೆಗೆ ಸೇರಿಸುವ ಮೊದಲು ಮಾಡಿದ ವೆಚ್ಚಗಳು	ವಿಮೆಯಿಂದ ಒಳಗೊಳ್ಳದ ವೆಚ್ಚಗಳು	2
122	ಆಸ್ಪತ್ರೆಯ ಪೂರ್ವ ಮತ್ತು ನಂತರದ ವೆಚ್ಚಗಳಿಗೆ ಕವರ್‌ನ ಅವಧಿ ಎಷ್ಟು	ಆಸ್ಪತ್ರೆಗೆ ದಾಖಲಾದ ನಂತರ 60 ದಿನಗಳು ಮತ್ತು 30 ದಿನಗಳು	ಆಸ್ಪತ್ರೆಗೆ ದಾಖಲಾದ ನಂತರ 90 ದಿನಗಳು ಮತ್ತು 30 ದಿನಗಳು	ಆಸ್ಪತ್ರೆಗೆ ದಾಖಲಾದ ನಂತರ 30 ದಿನಗಳು ಮತ್ತು 60 ದಿನಗಳು	ಆಸ್ಪತ್ರೆಗೆ ದಾಖಲಾದ ನಂತರ 30 ದಿನಗಳು ಮತ್ತು 60 ದಿನಗಳು	4
123	ಫ್ಯಾಮಿಲಿ ಫ್ಲೋಟರ್ ಪಾಲಿಸಿ ಎಂದರೇನು	ಈ ಪಾಲಿಸಿಯ ಅಡಿಯಲ್ಲಿ ವ್ಯಕ್ತಿಯನ್ನು ಮಾತ್ರ ಒಳಗೊಳ್ಳಬಹುದು	ಅವಲಂಬಿತ ಕುಟುಂಬ ಸದಸ್ಯರು ಮಾತ್ರ ಈ ಪಾಲಿಸಿಯ ಅಡಿಯಲ್ಲಿ ರಕ್ಷಣೆ ಪಡೆಯಬಹುದು	ಇಡೀ ಕುಟುಂಬದ ಮೇಲೆ ತೇಲುತ್ತಿರುವ ಒಂದೇ ವಿಮಾ ಮೊತ್ತವನ್ನು ನೀಡುವ ಪಾಲಿಸಿ	ಮೇಲಿನ ಯಾವುದೂ ಅಲ್ಲ	3
124	ಫ್ಯಾಮಿಲಿ ಫ್ಲೋಟರ್ ಪಾಲಿಸಿಯಲ್ಲಿ, ಪ್ರೀಮಿಯಂ ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ	ಕುಟುಂಬದ ಹಿರಿಯ ಸದಸ್ಯರ ವಯಸ್ಸನ್ನು ಆಧರಿಸಿದೆ	ಕುಟುಂಬದ ಕಿರಿಯ ಸದಸ್ಯರ ವಯಸ್ಸನ್ನು ಆಧರಿಸಿದೆ	ವಿಮೆ ಮಾಡಿದ ಪ್ರತಿಯೊಬ್ಬ ವ್ಯಕ್ತಿಗೆ ಆಯ್ಕೆ ಮಾಡಿದ ವಿಮಾ ಮೊತ್ತವನ್ನು ಆಧರಿಸಿ	ಮೇಲಿನ ಯಾವುದೂ ಅಲ್ಲ	1

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
125	ವಿಮಾ ಕಂಪನಿಗಳು ಪೂರ್ವ ಅಸ್ತಿತ್ವದಲ್ಲಿರುವ ರೋಗಗಳ ವಿವರಗಳನ್ನು ಏಕೆ ಸಂಗ್ರಹಿಸುತ್ತದೆ	ಅನುಚಿತ ಪ್ರೀಮಿಯಂಗಳನ್ನು ವಿಧಿಸಲು	ಭವಿಷ್ಯದ ಯಾವುದೇ ಕಾಯಿಲೆಗಳಿಗೆ ವ್ಯಾಪ್ತಿಯನ್ನು ಹೊರಗಿಡಲು	ಇಂತಹ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡಲು	ವಿಮೆಯ ಪ್ರಸ್ತಾವನೆಯನ್ನು ಸ್ವೀಕರಿಸಲು ನಿರ್ಧರಿಸಲು	4
126	ಪೂರ್ವ ಅಸ್ತಿತ್ವದಲ್ಲಿರುವ ರೋಗ ಯಾವುದು	ಪಾಲಿಸಿಯನ್ನು ಪ್ರಾರಂಭಿಸುವ ಮೊದಲು 12 ತಿಂಗಳೊಳಗೆ ವಿಮಾದಾರರು ಅನುಭವಿಸಿದ ಯಾವುದೇ ಕಾಯಿಲೆ ಸರಾಗಗೊಳಿಸುತ್ತದೆ	ಪಾಲಿಸಿಯನ್ನು ಪ್ರಾರಂಭಿಸುವ ಮೊದಲು 48 ತಿಂಗಳೊಳಗೆ ವಿಮಾದಾರರು ಅನುಭವಿಸಿದ ಯಾವುದೇ ರೋಗ	ಪಾಲಿಸಿಯನ್ನು ಪ್ರಾರಂಭಿಸುವ ಮೊದಲು 24 ತಿಂಗಳೊಳಗೆ ವಿಮಾದಾರರು ಅನುಭವಿಸಿದ ಯಾವುದೇ ರೋಗ	ಪಾಲಿಸಿಯನ್ನು ಪ್ರಾರಂಭಿಸುವ ಮೊದಲು 36 ತಿಂಗಳೊಳಗೆ ವಿಮಾದಾರರು ಅನುಭವಿಸಿದ ಯಾವುದೇ ಕಾಯಿಲೆ	2
127	ಆರೋಗ್ಯ ವಿಮೆಯಲ್ಲಿ ರೋಗ-ನಿರ್ದಿಷ್ಟ ಕ್ಯಾಪಿಂಗ್ ಎಂದರೇನು	ಕೆಲವು ರೋಗಗಳನ್ನು ಒಳಗೊಂಡ ಪಾಲಿಸಿಗಳಿಗೆ ವಿಧಿಸಲಾಗುವ ಪ್ರೀಮಿಯಂ ಮೇಲಿನ ಮಿತಿ	ನಿರ್ದಿಷ್ಟ ಕಾಯಿಲೆಗೆ ಮಾಡಬಹುದಾದ ಹಕ್ಕುಗಳ ಸಂಖ್ಯೆಯ ಮಿತಿ	ನಿರ್ದಿಷ್ಟ ರೋಗಗಳಿಗೆ ಒದಗಿಸಲಾದ ಕವರೇಜ್‌ನ ಮಿತಿ	ಪಾಲಿಸಿಯ ಅಡಿಯಲ್ಲಿ ಒಳಗೊಳ್ಳಬಹುದಾದ ರೋಗಗಳ ಸಂಖ್ಯೆಯ ಮಿತಿ	3
128	ಆರೋಗ್ಯ ವಿಮೆಯಲ್ಲಿ ಸಹ-ಪಾವತಿ ಎಂದರೇನು	ಪಾಲಿಸಿದಾರ/ವಿಮೆದಾರನು ಭರಿಸಬೇಕಾದ ಕ್ಲೈಮ್ ಮೊತ್ತದಭಾಗ	ನಿರ್ದಿಷ್ಟ ರೋಗಗಳನ್ನು ಕವರ್ ಮಾಡಲು ಪಾಲಿಸಿದಾರರು ತೆಗೆದುಕೊಳ್ಳುವ ಪ್ರತ್ಯೇಕ ಪಾಲಿಸಿ	ಪಾಲಿಸಿದಾರ/ವಿಮೆದಾರರು ಪಾವತಿಸಿದ ಪ್ರೀಮಿಯಂನ ಶೇಕಡಾವಾರು	ಪ್ರತಿ ಕ್ಲೈಮ್‌ನ ನಂತರ ವಿಮಾ ಮೊತ್ತದಿಂದ ಕಡಿತಗೊಳಿಸಲಾದ ಮೊತ್ತ	1
129	ಕೆಳಗಿನವುಗಳಲ್ಲಿ ಯಾವುದು ಆರೋಗ್ಯ ವಿಮಾ ಪಾಲಿಸಿಯಲ್ಲಿ ವೆಚ್ಚ-ಹಂಚಿಕೆ ನಿಬಂಧನೆಯಾಗಿದೆ	ಕಾಯುವ ಅವಧಿ	ಡೇ ಕೇರ್ ಕಾರ್ಯವಿಧಾನದ ವ್ಯಾಪ್ತಿ	ಕಳೆಯಬಹುದಾದ / ಹೆಚ್ಚುವರಿ	ಪೂರ್ವ-ಪಾಲಿಸಿ ಪರಿಶೀಲನೆ ವೆಚ್ಚ	3
130	ಆರೋಗ್ಯ ವಿಮಾ ಪಾಲಿಸಿಯಲ್ಲಿ ಪಾಲಿಸಿ ಪೂರ್ವ ವೈದ್ಯಕೀಯ ತಪಾಸಣೆಯ ವೆಚ್ಚವನ್ನು ಯಾರು ಭರಿಸುತ್ತಾರೆ	ನಿರೀಕ್ಷಿತ ಗ್ರಾಹಕ	ವಿಮಾದಾರ	ಸರ್ಕಾರ	ಆರೋಗ್ಯ ಸೇವೆ ಒದಗಿಸುವವರು	2
131	ಆರೋಗ್ಯ ವಿಮೆಯಲ್ಲಿ ಟಾಪ್-ಅಪ್ ಕವರ್ ಎಂದರೇನು	ಪೂರ್ವ ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳನ್ನು ಮಾತ್ರ ಒಳಗೊಂಡಿರುವ ಪಾಲಿಸಿ	ಡೇ-ಕೇರ್ ಕಾರ್ಯವಿಧಾನಗಳನ್ನು ಮಾತ್ರ ಒಳಗೊಂಡಿರುವ ಪಾಲಿಸಿ	ನಿಗದಿತ ಮೊತ್ತಕ್ಕಿಂತ ಹೆಚ್ಚಿನ ವಿಮಾ ಮೊತ್ತಗಳಿಗೆ ಕವರ್ ಒದಗಿಸುವ ಪಾಲಿಸಿ	ಅಪಘಾತಗಳನ್ನು ಮಾತ್ರ ಒಳಗೊಂಡಿರುವ ಪಾಲಿಸಿ	3
132	ಹಿರಿಯರ ಆರೋಗ್ಯ ವಿಮಾ ಯೋಜನೆಗಳಿಗೆ ಪ್ರವೇಶ ವಯಸ್ಸು ಎಷ್ಟು	50 ವರ್ಷಗಳು	55 ವರ್ಷಗಳು	60 ವರ್ಷಗಳು	65 ವರ್ಷಗಳು	3
133	ನಿಶ್ಚಿತ ಲಾಭದ ವಿಮಾ ಯೋಜನೆಯಲ್ಲಿ ಕ್ಲೈಮ್ ಮೊತ್ತ ಎಷ್ಟು	ಹೆಸರಿಸಲಾದ ಚಿಕಿತ್ಸೆಗಾಗಿ ವಿಮೆದಾರರು ಖರ್ಚು ಮಾಡಿದ ಮೊತ್ತವನ್ನು ಲೆಕ್ಕಿಸದೆ ಸ್ಥಿರ ಮೊತ್ತ	ಹೆಸರಿಸಿದ ಚಿಕಿತ್ಸೆಗಾಗಿ ವಿಮೆದಾರರು ಖರ್ಚು ಮಾಡಿದ ಮೊತ್ತ	ಅನಾರೋಗ್ಯದ ತೀವ್ರತೆಯ ಆಧಾರದ ಮೇಲೆ ವೇರಿಯಬಲ್ ಮೊತ್ತ	ಯಾವುದೇ ಕ್ಲೈಮ್ ಮೊತ್ತವನ್ನು ನೀಡಲಾಗಿಲ್ಲ	1
134	ಸ್ಥಿರ ಲಾಭದ ವಿಮಾ ಯೋಜನೆಯಲ್ಲಿ ಕ್ಲೈಮ್ ಅನ್ನು ಪ್ರಕ್ರಿಯೆಗೊಳಿಸಲು ಅಗತ್ಯವಿರುವ ಪುರಾವೆ ಯಾವುದು	ಚಿಕಿತ್ಸೆಯ ವಿವರವಾದ ಬಿಲ್‌ಗಳು ಮತ್ತು ಇನ್‌ವಾಯ್ಸ್‌ಗಳು	ಪಾಲಿಸಿಯ ಅಡಿಯಲ್ಲಿ ಆಸ್ಪತ್ರೆಗೆ ದಾಖಲಾದ ಪುರಾವೆ ಮತ್ತು ಕಾಯಿಲೆಯ ಕವರೇಜ್	ವೈದ್ಯರ ಪ್ರಿಸ್ಕ್ರಿಪ್ಷನ್‌ಗಳು ಮತ್ತು ವೈದ್ಯಕೀಯ ವರದಿಗಳು	ಮೇಲಿನ ಯಾವುದೂ ಅಲ್ಲ	2

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
135	ಗಂಭೀರ ಅನಾರೋಗ್ಯದ ಪಾಲಿಸಿ ಎಂದರೇನು	ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ವಿಮಾದಾರರಿಗೆ ದೈನಂದಿನ ನಗದು ಪ್ರಯೋಜನವನ್ನು ಒದಗಿಸುವ ಪಾಲಿಸಿ	ನಿರ್ದಿಷ್ಟ ಹೆಸರಿಸಲಾದ ನಿರ್ಣಾಯಕ ಅನಾರೋಗ್ಯದ ರೋಗನಿರ್ಣಯದ ಮೇಲೆ ನಿಗದಿತ ಮೊತ್ತವನ್ನು ಒದಗಿಸುವ ಪಾಲಿಸಿ	ಸಣ್ಣ ಕಾಯಿಲೆಗಳಿಗೆ ಚಿಕಿತ್ಸಾ ವೆಚ್ಚವನ್ನು ಒಳಗೊಂಡಿರುವ ಪಾಲಿಸಿ	ಪೂರ್ವ ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳನ್ನು ಮಾತ್ರ ಒಳಗೊಂಡಿರುವ ಪಾಲಿಸಿ	2
136	ಕರೋನಾ ಕವಚ ಮತ್ತು ಕರೋನಾ ರಕ್ಷಕಕ್ಕಾಗಿ ಕಾಯುವ ಅವಧಿ ಎಷ್ಟು	90 ದಿನಗಳು	30 ದಿನಗಳು	15 ದಿನಗಳು	60 ದಿನಗಳು	3
137	ಕರೋನಾ ರಕ್ಷಕ ಅಡಿಯಲ್ಲಿ ಲಭ್ಯವಿರುವ ಗರಿಷ್ಠ ಮೊತ್ತದ ವಿಮಾ ಆಯ್ಕೆ ಯಾವುದು	ರೂ. 1 ಲಕ್ಷ	ರೂ. 2.5 ಲಕ್ಷ	ರೂ. 2 ಲಕ್ಷ	ರೂ. 1.5 ಲಕ್ಷ	2
138	ಕನಿಷ್ಠ 72 ಗಂಟೆಗಳ ಕಾಲ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿರುವ ಧನಾತ್ಮಕ ರೋಗನಿರ್ಣಯದ ಮೇಲೆ ವೆಕ್ಟರ್-ಹರಡುವ ರೋಗಗಳಿಗೆ ಪ್ರಮಾಣಿತ ಪಾಲಿಸಿಯ ಅಡಿಯಲ್ಲಿ ಪಾವತಿಸಬೇಕಾದ ಒಟ್ಟು ಮೊತ್ತದ ಪ್ರಯೋಜನವೇನು	ವಿಮಾ ಮೊತ್ತದ 50%	ವಿಮಾ ಮೊತ್ತದ 75%	ವಿಮಾ ಮೊತ್ತದ 100%	ವಿಮಾ ಮೊತ್ತದ 125%	3
139	ಆರೋಗ್ಯ ಮತ್ತು ಲೈಫ್ ಕಾಂಪೊ ಉತ್ಪನ್ನಗಳು ಏನು ನೀಡುತ್ತದೆ	ಜೀವ ವಿಮಾ ರಕ್ಷಣೆ ಮಾತ್ರ	ಆರೋಗ್ಯ ವಿಮಾ ರಕ್ಷಣೆ ಮಾತ್ರ	ಜೀವ ಮತ್ತು ಆರೋಗ್ಯ ವಿಮೆ ಎರಡನ್ನೂ ಒಳಗೊಂಡಿದೆ	ಮೇಲಿನ ಯಾವುದೂ ಅಲ್ಲ	3
140	ಸೂಕ್ಷ್ಮ ವಿಮಾ ಉತ್ಪನ್ನಗಳ ಗುರಿ ಏನು?	ನಗರ ವಲಯಗಳಿಂದ ಹೆಚ್ಚಿನ ಆದಾಯದ ಜನರನ್ನು ರಕ್ಷಿಸುವ ಗುರಿಯನ್ನು ಹೊಂದಲು	ಗ್ರಾಮೀಣ ಮತ್ತು ಅನೌಪಚಾರಿಕ ವಲಯಗಳಿಂದ ಕಡಿಮೆ ಆದಾಯದ ಜನರನ್ನು ರಕ್ಷಿಸುವ ಗುರಿಯನ್ನು ಹೊಂದಲು.	ಅರೆ-ನಗರ ವಲಯಗಳಿಂದ ಮಧ್ಯಮ-ಆದಾಯದ ಜನರನ್ನು ರಕ್ಷಿಸುವ ಗುರಿಯನ್ನು ಹೊಂದಲು	ಅಭಿವೃದ್ಧಿ ಹೊಂದಿದ ವಲಯಗಳಿಂದ ಜನರ ರಕ್ಷಣೆಗೆ ಗುರಿಪಡಿಸುವುದು.	2
141	ವಿಮಾ ಕಂಪನಿಗಳ ಸಹಯೋಗದೊಂದಿಗೆ ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬಗಳಿಗೆ ಆರೋಗ್ಯ ವಿಮಾ ರಕ್ಷಣೆಯನ್ನು ಒದಗಿಸಲು ಸರ್ಕಾರವು ಈ ಕೆಳಗಿನ ಯಾವ ಪಾಲಿಸಿಗಳನ್ನು ಪ್ರಾರಂಭಿಸಿದೆ?	ಆಯುಷ್ಮಾನ್ ಭಾರತ್ ಯೋಜನೆ	ರಾಷ್ಟ್ರೀಯ ಆರೋಗ್ಯ ವಿಮಾ ಯೋಜನೆ (RASBI)	ಜನ ಆರೋಗ್ಯ ವಿಮಾ ಪಾಲಿಸಿ	ಬಿಮಾ ಕವಚ ಯೋಜನೆ	2
142	ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ (RSBY) ಗಾಗಿ ವಿಮಾ ಮೊತ್ತ ಎಷ್ಟು?	ರೂ. 5,00,000	ರೂ. 1,00,000	ರೂ. 50,000	ರೂ. 30,000	4
143	ಯುನಿವರ್ಸಲ್ ಹೆಲ್ತ್ ಕವರೇಜ್ (UHC) ನ ದೃಷ್ಟಿಯನ್ನು ಸಾಧಿಸಲು ಕೆಳಗಿನ ಯಾವ ಯೋಜನೆಗಳನ್ನು ಪ್ರಾರಂಭಿಸಲಾಗಿದೆ?	ಆಯುಷ್ಮಾನ್ ಭಾರತ್ ಯೋಜನೆ	ಮನಿ ಬ್ಯಾಕ್ ಯೋಜನೆ	ದತ್ತಿ ಯೋಜನೆ	ಬಿಮಾ ಕವಚ ಯೋಜನೆ	1

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
144	ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ (PANSBAY) ಪ್ರೀಮಿಯಂ ಮೊತ್ತವಷ್ಟು	ರೂ. 10/- ಪ್ರತಿ ಸದಸ್ಯರಿಗೆ ವಾರ್ಷಿಕ	ರೂ. 12/- ಪ್ರತಿ ಸದಸ್ಯರಿಗೆ ವಾರ್ಷಿಕ	ರೂ. 15/- ಪ್ರತಿ ಸದಸ್ಯರಿಗೆ ವಾರ್ಷಿಕ	ರೂ. 20/- ಪ್ರತಿ ಸದಸ್ಯರಿಗೆ ವಾರ್ಷಿಕ	2
145	ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PANSBAY) ಅಡಿಯಲ್ಲಿ ಮರಣಕ್ಕೆ ಒದಗಿಸಲಾದ ಗರಿಷ್ಠ ವಿಮಾ ಮೊತ್ತವಷ್ಟು	ರೂ. 1 ಲಕ್ಷ	ರೂ. 3 ಲಕ್ಷ	ರೂ. 5 ಲಕ್ಷ	ರೂ. 2 ಲಕ್ಷ	4
146	ಯಾರು ಸಾಗರೋತ್ತರ ಪ್ರಯಾಣ ವಿಮಾ ಪಾಲಿಸಿಯನ್ನು ಪಡೆಯಬಹುದು	ಭಾರತೀಯ ನಾಗರಿಕರು ಮಾತ್ರ ರಜೆಗಾಗಿ ವಿದೇಶಕ್ಕೆ ಪ್ರಯಾಣಿಸುತ್ತಾರೆ	ವ್ಯಾಪಾರಕ್ಕಾಗಿ ವಿದೇಶಕ್ಕೆ ಪ್ರಯಾಣಿಸುವ ಭಾರತೀಯ ನಾಗರಿಕರು ಮಾತ್ರ	ವ್ಯಾಪಾರ, ರಜೆ ಅಥವಾ ಅಧ್ಯಯನಕ್ಕಾಗಿ ವಿದೇಶಕ್ಕೆ ಪ್ರಯಾಣಿಸುವ ಭಾರತೀಯ ನಾಗರಿಕರು ಮತ್ತು ವಿದೇಶದಲ್ಲಿ ಒಪ್ಪಂದದ ಮೇಲೆ ಕಳುಹಿಸಲಾದ ಭಾರತೀಯ ಉದ್ಯೋಗದಾತರ ಉದ್ಯೋಗಿಗಳು	ಭಾರತೀಯ ಉದ್ಯೋಗದಾತರ ಉದ್ಯೋಗಿಗಳು ಮಾತ್ರ ವಿದೇಶದಲ್ಲಿ ಒಪ್ಪಂದಗಳನ್ನು ಕಳುಹಿಸುತ್ತಾರೆ	3
147	ಗುಂಪು ಆರೋಗ್ಯ ವಿಮೆಯ ಸಾಮಾನ್ಯ ರೂಪ ಯಾವುದು	ವೈಯಕ್ತಿಕ ಪಾಲಿಸಿ	ಉದ್ಯೋಗಿಗಳನ್ನು ಒಳಗೊಂಡ ಉದ್ಯೋಗದಾತರು ತೆಗೆದುಕೊಂಡ ಗುಂಪು ಪಾಲಿಸಿ	ವೈಯಕ್ತಿಕ ಪಾಲಿಸಿ	ಕುಟುಂಬ ಪಾಲಿಸಿ	2
148	ಎಬಿಸಿ ವಿಮಾ ಕಂಪನಿಯು ತಮ್ಮ ಕಂತಿನ ಲೆಕ್ಕಾಚಾರದಲ್ಲಿ ಹೆಚ್ಚಿನ ಬಡ್ಡಿದರವನ್ನು ಉಹಿಸುತ್ತದೆ. ಇದರರ್ಥ:	ಕಂತು ಶುಲ್ಕವು ಹೆಚ್ಚಾಗಿರುತ್ತದೆ	ಕಂತು ಶುಲ್ಕವು ಕಡಿಮೆಯಾಗಿರುತ್ತದೆ	ಕಂತು ಶುಲ್ಕವು ಬದಲಾಗುವುದಿಲ್ಲ	ಕಂತು ಶುಲ್ಕವು ಬಹಳ ಬದಲಾಗುತ್ತದೆ	2
149	ನಿಜವಾದ ಹೇಳಿಕೆಯನ್ನು ಗುರುತಿಸಿ I. ಗಂಭೀರ ಅನಾರೋಗ್ಯದ ಪಾಲಿಸಿಗಳು ಸಾಮಾನ್ಯವಾಗಿ 21 ವರ್ಷದಿಂದ 65 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಲಭ್ಯವಿರುತ್ತವೆ. II. ಈ ಪಾಲಿಸಿಗಳಡಿಯಲ್ಲಿ ನೀಡಲಾಗುವ ವಿಮಾ ಮೊತ್ತವು ತುಂಬಾ ಕಡಿಮೆಯಾಗಿರುತ್ತದೆ.	ಕೇವಲ I ಸರಿಯಾಗಿದೆ	ಕೇವಲ II ಸರಿಯಾಗಿದೆ	I ಮತ್ತು II ಎರಡೂ ಸರಿಯಾಗಿವೆ	I ಮತ್ತು II ಎರಡೂ ತಪ್ಪಾಗಿವೆ	1

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
150	ನಿಜವಾದ ಹೇಳಿಕೆಯನ್ನು ಗುರುತಿಸಿ I. ಹೆಲ್ತ್ ಪ್ಲನ್ ಲೈಫ್ ಕಾಂಪನಿ ಉತ್ಪನ್ನಗಳನ್ನು ಇಬ್ಬರು ವಿಮಾಗಾರರು ಜಂಟಿಯಾಗಿ ವಿನ್ಯಾಸಗೊಳಿಸಿದ್ದಾರೆ ಮತ್ತು ಇಬ್ಬರೂ ವಿಮಾಗಾರರ ವಿತರಣಾ ಮಾರ್ಗಗಳ ಮೂಲಕ ಮಾರಾಟ ಮಾಡುತ್ತಾರೆ II. ಆರೋಗ್ಯ ಮತ್ತು ಲೈಫ್ ಕಾಂಪನಿ ಉತ್ಪನ್ನಗಳಿಗೆ, ಕ್ಲೇಮ್ ಗಳನ್ನು ವಿಮಾಗಾರರು ಜಂಟಿಯಾಗಿ ನಿರ್ವಹಿಸುತ್ತಾರೆ	ಕೇವಲ I ಸರಿಯಾಗಿದೆ	ಕೇವಲ II ಸರಿಯಾಗಿದೆ	I ಮತ್ತು II ಎರಡೂ ಸರಿಯಾಗಿವೆ	I ಮತ್ತು II ಎರಡೂ ತಪ್ಪಾಗಿವೆ	1
151	ಈ ಕೆಳಗಿನವುಗಳಲ್ಲಿ ಯಾವುದು ಪ್ಯಾಕೇಜ್ ಪಾಲಿಸಿಯ ಉದಾಹರಣೆಯಾಗಿದೆ? I. ಹೆಲ್ತ್ ಪ್ಲನ್ ಲೈಫ್ ಕಾಂಪನಿ ಉತ್ಪನ್ನ II. ಅಂಗಡಿಕಾರರ ಪಾಲಿಸಿ III. ಗೃಹಸ್ಥರ ಪಾಲಿಸಿ	ಕೇವಲ I	I ಮತ್ತು II	II ಮತ್ತು III	I, II ಮತ್ತು III	3
152	ಈ ಕೆಳಗೆ ನೀಡಲಾದ ಯಾವುದು ಹೃದಯಾಘಾತ, ಪಾರ್ಶ್ವವಾಯು, ಕ್ಯಾನ್ಸರ್ ಇತ್ಯಾದಿಗಳಂತಹ ಪೂರ್ವ-ನಿರ್ಧಾರಿತ ಗಂಭೀರ ಅನಾರೋಗ್ಯದ ಸಂಭವಿಸುವಿಕೆಯ ಮೇಲೆ ಪಾವತಿಗಾಗಿ ಆರೋಗ್ಯ ವಿಮಾ ಉತ್ಪನ್ನಗಳ ಸ್ಥಿರ ಪ್ರಯೋಜನ ಯೋಜನೆಯಾಗಿದೆ?	ನಷ್ಟ ಪರಿಹಾರದ ಕವರ್	ಸ್ಥಿರ ಪ್ರಯೋಜನಗಳ ಕವರ್	ಗಂಭೀರ ಕಾಯಿಲೆ ಕವರ್	ಮೇಲಿನ ಎಲ್ಲವೂ	3
153	'ಗಂಭೀರ ಅನಾರೋಗ್ಯದ ಕವರ್' ಅಡಿಯಲ್ಲಿ ಒದಗಿಸಲಾದ ಪ್ರಯೋಜನಗಳ ಪಾವತಿಗಳು ಯಾವುವು?	ಆಸ್ಪತ್ರೆಗೆ ದಾಖಲಾದ ಕಾರಣ ಉಂಟಾದ ನಿಜವಾದ ವೈದ್ಯಕೀಯ ವೆಚ್ಚಗಳು	ಆಸ್ಪತ್ರೆಗೆ ದಾಖಲಾದ ಅವಧಿಗೆ ದಿನಕ್ಕೆ ನಿಗದಿತ ಮೊತ್ತ	ಹೃದಯಾಘಾತ, ಪಾರ್ಶ್ವವಾಯು, ಕ್ಯಾನ್ಸರ್ ಇತ್ಯಾದಿಗಳಂತಹ ಪೂರ್ವ- ನಿರ್ಧಾರಿತ ಗಂಭೀರ ಕಾಯಿಲೆಯ ಸಂಭವದ ಮೇಲೆ ಪಾವತಿ	ಮೇಲಿನ ಎಲ್ಲವೂ	3

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
154	ಆಸ್ಪತ್ರೆಯ ದೈನಂದಿನ ನಗದು ಪಾಲಿಸಿಯು ಈ ಕೆಳಗಿನ ಪ್ರಯೋಜನಗಳನ್ನು ಒದಗಿಸುತ್ತದೆ: I. ಪ್ರಾಸಂಗಿಕ ವೆಚ್ಚಗಳು II. ನಷ್ಟ ಪರಿಹಾರ ಪಾಲಿಸಿಯಡಿಯಲ್ಲಿ ಪಾವತಿಸಲಾಗದ ವೆಚ್ಚಗಳು III. ಸಹ-ಪಾವತಿಯಡಿಯಲ್ಲಿ ಪಾವತಿಸಲಾಗದ ವೆಚ್ಚಗಳು	ಕೇವಲ I	I ಮತ್ತು II	II ಮತ್ತು III	I, II ಮತ್ತು III	2
155	ಅಂಡರ್ವೈಟಿಂಗ್ ಏಕೆ ಅಗತ್ಯ	ವಿಮಾ ಕಂಪನಿಗೆ ಅಪಾಯಗಳ ದೊಡ್ಡ ಪೂಲ್ ರಚಿಸಲು	ವಿಮಾ ಕಂಪನಿಯು ದಿವಾಳಿಯಾಗುವುದನ್ನು ತಡೆಯಲು	ಪ್ರೀಮಿಯಂಗಳನ್ನು ಲೆಕ್ಕಿಸದೆ ಎಲ್ಲಾ ಅಪಾಯಗಳನ್ನು ಸ್ವೀಕರಿಸಲು	ಸಾಧ್ಯವಾದಷ್ಟು ಕಡಿಮೆ ಪ್ರೀಮಿಯಂನಲ್ಲಿ ವಿಮೆಯನ್ನು ನೀಡಲು	2
156	ಆರೋಗ್ಯ ವಿಮೆಯಲ್ಲಿ ಯಾವ ಅಂಶವು ಅನಾರೋಗ್ಯದ ದರಗಳ ಮೇಲೆ ಪರಿಣಾಮ ಬೀರುತ್ತದೆ	ಆರ್ಥಿಕ ಸ್ಥಿತಿ	ಲಿಂಗ	ವೈವಾಹಿಕ ಸ್ಥಿತಿ	ಶೈಕ್ಷಣಿಕ ಅರ್ಹತೆ	2
157	ಆರೋಗ್ಯ ವಿಮೆಯಲ್ಲಿ ನೈತಿಕ ಅಪಾಯ ಎಂದರೇನು	ಆರೋಗ್ಯದ ಅಪಾಯಕ್ಕೆ ಸಂಬಂಧಿಸಿದ ದೈಹಿಕ ಅಪಾಯಗಳು	ಆರೋಗ್ಯ ಅಪಾಯಕ್ಕೆ ಸಂಬಂಧಿಸಿದ ವೆಚ್ಚ	ಕ್ಲೈಮ್ ಅನ್ನು ಸಂಗ್ರಹಿಸಲು ವಿಮೆಯನ್ನು ತೆಗೆದುಕೊಳ್ಳುವ ಉದ್ದೇಶಪೂರ್ವಕ ಉದ್ದೇಶ	ವಿಮಾದಾರರಿಂದ ಅಪಾಯದ ಮೌಲ್ಯಮಾಪನ ಮತ್ತು ಬೆಲೆ ನಿಗದಿ	3
158	ಆರೋಗ್ಯ ವಿಮೆಯಲ್ಲಿ ನೈತಿಕ ಅಪಾಯದ ಬಗ್ಗೆ ಈ ಕೆಳಗಿನ ಯಾವ ಹೇಳಿಕೆಗಳು ನಿಜವಾಗಿದೆ	ಇದು ವಿಮಾ ಕಂಪನಿಗೆ ದುಬಾರಿಯಾಗಿದೆ	ಇದು ಆರೋಗ್ಯದ ಅಪಾಯದ ಭೌತಿಕ ಅಪಾಯಗಳನ್ನು ಸೂಚಿಸುತ್ತದೆ	ಇದು ವಿಮಾ ಕಂಪನಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ	ಇದು ವಿಮಾ ಕಂಪನಿಗೆ ಲಾಭದಾಯಕವಾಗಬಹುದು	1
159	ಈ ಕೆಳಗಿನ ಯಾವ ಅಪಾಯದ ಪ್ರಕಾರಗಳಿಗೆ ವಿಮಾದಾರರು ಕಡಿಮೆ ಪ್ರೀಮಿಯಂಗಳನ್ನು ವಿಧಿಸುತ್ತಾರೆ	ಪ್ರಮಾಣಿತ ಅಪಾಯಗಳು	ಕೆಳದರ್ಜೆಯ ಅಪಾಯಗಳು	ಆದ್ಯತೆಯ ಅಪಾಯಗಳು	ನಿರಾಕರಿಸಿದ ಅಪಾಯಗಳು	3
160	ಪ್ರಾಥಮಿಕ ಅಂಡರ್ವೈಟಿಂಗ್‌ನಲ್ಲಿ ಯಾರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ	ಅಂಡರ್ ರೈಟರ್	ಎಜೆಂಟ್ ಅಥವಾ ಕಂಪನಿ ಪ್ರತಿನಿಧಿ	ಪಾಲಿಸಿದಾರ	ವಿಮಾ ಬ್ರೋಕರ್	2
161	ಈ ನಿಯಮದ ಪ್ರಯೋಜನಕ್ಕಾಗಿ ಪಾಲಿಸಿಯನ್ನು ನೀಡುವ ಮೊದಲು ಪ್ರೀಮಿಯಂಗಿಂತ ಹೆಚ್ಚಿನ ಶುಲ್ಕ ವಿಧಿಸುವ ಯಾವುದೇ ಅಂಡರ್ವೈಟಿಂಗ್ ಲೋಡಿಂಗ್‌ಗೆ ಪಾಲಿಸಿದಾರರ ನಿರ್ದಿಷ್ಟ ಒಪ್ಪಿಗೆಯನ್ನು ಪಡೆಯಬೇಕು.	ವಿಮಾ ಕಂಪನಿ	ನಿಯಂತ್ರಕ	ಪಾಲಿಸಿದಾರ	ವಿಮಾ ಎಜೆಂಟ್	3
162	ಯಾವಾಗ ಫೋರ್‌ಟಿಂಗ್ ಮಾಡಬಹುದು	ಪಾಲಿಸಿ ಅವಧಿಯಲ್ಲಿ ಯಾವುದೇ ಸಮಯದಲ್ಲಿ	ಪಾಲಿಸಿ ನೀಡುವ ಸಮಯದಲ್ಲಿ ಮಾತ್ರ	ಪಾಲಿಸಿಯಲ್ಲಿ ವಿರಾಮದ ನಂತರ ಮಾತ್ರ	ಪಾಲಿಸಿ ನವೀಕರಣದ ಸಮಯದಲ್ಲಿ ಮಾತ್ರ	4
163	ವಿಮೆದಾರರು ಯಾರಿಗೆ ಫೋರ್‌ಟಿಂಗ್ ಮಾಡಲು ವಿನಂತಿಯನ್ನು ಮಾಡಬೇಕು	ಹೊಸ ವಿಮಾದಾರ	ಹಳೆಯ ವಿಮಾದಾರ	IRDAI	ಯಾವುದೇ ವಿಮಾ ಎಜೆಂಟ್	2

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
164	ವಿಮೆಯಲ್ಲಿ ವಿಮೆದಾರರಿಂದ ಮಾಹಿತಿಯ ಉಲ್ಲಂಘನೆ ಅಥವಾ ಮರೆಮಾಚುವಿಕೆಯ ಪರಿಣಾಮವೇನು	ಪ್ರೀಮಿಯಂನಲ್ಲಿ ಹೆಚ್ಚಳ	ಪಾಲಿಸಿ ನಿರರ್ಥಕವಾಗುತ್ತದೆ	ಪ್ರೀಮಿಯಂನಲ್ಲಿ ಇಳಿಕೆ	ಪಾಲಿಸಿಯು ಬಾಧಿತವಾಗದೆ ಉಳಿದಿದೆ	2
165	ವಿಮೆಯಲ್ಲಿ ಸಾಮಾನ್ಯವಾಗಿ ಹಣಕಾಸಿನ ದಾಖಲೆಗಳನ್ನು ಯಾವಾಗ ಕೇಳಲಾಗುತ್ತದೆ	ವಿಮೆಯಲ್ಲಿ ಸಾಮಾನ್ಯವಾಗಿ ಹಣಕಾಸಿನ ದಾಖಲೆಗಳನ್ನು ಯಾವಾಗ ಕೇಳಲಾಗುತ್ತದೆ	ಹೆಚ್ಚಿನ ಮೊತ್ತದವಿಮಾ ರಕ್ಷಣೆಯಲ್ಲಿ ಮಾತ್ರ	ಹೇಳಲಾದ ಆದಾಯ/ಉದ್ಯೋಗ ಮತ್ತು ವ್ಯಾಪ್ತಿಗಳ ನಡುವೆ ಹೊಂದಾಣಿಕೆಯಿಲ್ಲದಿದ್ದಾಗ	(ಬಿ) ಮತ್ತು (ಸಿ) ಎರಡೂ	4
166	ಆರೋಗ್ಯ ವಿಮೆಯಲ್ಲಿ ವೈದ್ಯಕೀಯ ವಿಮೆಯ ಉದ್ದೇಶವೇನು	ಪ್ರೀಮಿಯಂ ಮೊತ್ತವನ್ನು ನಿರ್ಧರಿಸಲು	ಕವರೇಜ್ ನೀಡಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು	ಒಳಗೊಂಡಿರುವ ಕುಟುಂಬದ ಸದಸ್ಯರ ಸಂಖ್ಯೆಯನ್ನು ನಿರ್ಧರಿಸಲು	ವಿಮಾದಾರರನ್ನು ಪ್ರವೇಶಿಸಬಹುದಾದ ಆಸ್ಪತ್ರೆಯ ಪ್ರಕಾರವನ್ನು ನಿರ್ಧರಿಸಲು	2
167	ವಿಮೆಗಾರನು ಪ್ರಸ್ತಾಪವನ್ನು ವರ್ಗೀಕರಿಸಬಹುದಾದ ಅಪಾಯದ ವಿವಿಧ ವರ್ಗಗಳು ಯಾವುವು	ಪ್ರಮಾಣಿತ ದರಗಳಲ್ಲಿ ಅಪಾಯವನ್ನು ಸ್ವೀಕರಿಸಿ, ಹೆಚ್ಚುವರಿ ಪ್ರೀಮಿಯಂ ಅಥವಾ ಕವರ್ ಅನ್ನು ನಿರಾಕರಿಸಿ	ಹೆಚ್ಚುವರಿ ಪ್ರೀಮಿಯಂನಲ್ಲಿ ಅಪಾಯವನ್ನು ಸ್ವೀಕರಿಸಿ	ಕವರ್ ಅನ್ನು ನಿಗದಿತ ಅವಧಿ/ ಅವಧಿಗೆ ಮುಂದೂಡಿ	ಮೇಲಿನ ಎಲ್ಲವೂ	4
168	ಯಾವ ನಗರಗಳಲ್ಲಿ ಹೆಚ್ಚಿನ ಕ್ಲೈಮ್‌ಗಳ ವೆಚ್ಚದ ಕಾರಣ ಕೆಲವು ಉತ್ಪನ್ನಗಳಿಗೆ ಪ್ರೀಮಿಯಂ ಹೆಚ್ಚು	ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳು	ಪ್ರವಾಸಿ ತಾಣಗಳು	ಮೆಟ್ರೋಗಳು ಮತ್ತು 'ಎ ಕ್ಲಾಸ್' ನಗರಗಳು	ಕೈಗಾರಿಕಾ ಕೇಂದ್ರಗಳು	3
169	ಕೆಳಗಿನ ಯಾವ ಉದ್ಯೋಗದಾತರಲ್ಲದ ಗುಂಪುಗಳಿಗೆ ಗುಂಪು ಆರೋಗ್ಯ ವಿಮೆಯನ್ನು ನೀಡಬಹುದು	ಉದ್ಯೋಗದಾತರ ಕಲ್ಯಾಣ ಸಂಘಗಳು	ಆಡ್-ಆನ್ ಪ್ರಯೋಜನವಾಗಿ ವಿಮೆಯನ್ನು ನೀಡುವ ನಿರ್ದಿಷ್ಟ ವ್ಯಾಪಾರದ ಗ್ರಾಹಕರು	ಬ್ಯಾಂಕಿನ ಸಾಲಗಾರರು	ಮೇಲಿನ ಎಲ್ಲವೂ	4
170	ಸಾಗರೋತ್ತರ ಪ್ರಯಾಣ ವಿಮಾ ಪಾಲಿಸಿಗಳ ಅಡಿಯಲ್ಲಿ ಮುಖ್ಯ ಕವರ್ ಯಾವುದು	ಲೈಫ್ ಕವರ್	ಗೃಹ ವಿಮೆ	ಆರೋಗ್ಯ ರಕ್ಷಣೆ	ವಾಹನ ವಿಮೆ	3
171	ಭೂಗತ ಗಣಿಗಳಲ್ಲಿ ಕೆಲಸ ಮಾಡುವ ವ್ಯಕ್ತಿಯು ಯಾವ ಅಪಾಯದ ಗುಂಪಿಗೆ ಸೇರುತ್ತಾನೆ	ಅಪಾಯದ ಗುಂಪು I	ಅಪಾಯದ ಗುಂಪು II	ಅಪಾಯದ ಗುಂಪು III	ಮೇಲಿನ ಯಾವುದೂ ಅಲ್ಲ	3
172	ಉದ್ಯೋಗದಾತ-ಉದ್ಯೋಗಿ ಗುಂಪುಗಳಲ್ಲಿ ಕೆಲಸ ಮಾಡುವ ಜನಸಂಖ್ಯೆಯ ಸಾಮಾನ್ಯ ವಯಸ್ಸಿನ ಮಿತಿ ಏನು	25-69	18-70	30-70	50-70	2
173	ಕೆಳಗೆ ತಿಳಿಸಿದ ವಯಸ್ಸಿನ ಪುರಾವೆಯ ದಾಖಲೆಗಳಿಂದ, ವಿಮಾ ಕಂಪನಿಗಳಿಂದ ಅಪ್ರಮಾಣಿತವೆಂದು ವರ್ಗೀಕರಿಸಲಾದ ಒಂದನ್ನು ಗುರುತಿಸಿ.	ಶಾಲಾ ಪ್ರಮಾಣಪತ್ರ	ರಕ್ಷಣಾ ಸಿಬ್ಬಂದಿಯ ಸಂದರ್ಭದಲ್ಲಿ ಗುರುತಿನ ಚೀಟಿ	ಪಡಿತರ ಚೀಟಿ	ಬ್ಯಾಪ್ಟಿಸಮ್ ಪ್ರಮಾಣಪತ್ರ	3

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
174	ಯಾವುದನ್ನು ಹೊರತುಪಡಿಸಿ ಈ ಕೆಳಗಿನ ಅಂಡರ್ ರೈಟಿಂಗ್ ವಿಧಾನಗಳಲ್ಲಿ ಅಂಡರ್ ರೈಟಿಂಗ್ ಪ್ರಕ್ರಿಯೆಯು ವೇಗವಾಗಿರುತ್ತದೆ ಆದರೆ ಕಂತುಗಳು ತುಲನಾತ್ಮಕವಾಗಿ ಹೆಚ್ಚಿರಬಹುದು	ವೈದ್ಯಕೀಯ ಅಂಡರ್ ರೈಟಿಂಗ್	ವೈದ್ಯಕೀಯೇತರ ಅಂಡರ್ ರೈಟಿಂಗ್	ಸಂಖ್ಯಾತ್ಮಕ ರೇಟಿಂಗ್ ವಿಧಾನ	ಗುಂಪು ವಿಮೆ	1
175	ಗುಂಪು ವಿಮೆಯನ್ನು ಮುಖ್ಯವಾಗಿ _____ ಮೇಲೆ ಅಂಡರ್ ರೈಟ್ ಮಾಡಲಾಗಿದೆ.	ಉಬೆರ್ರಿಮಾ ಫೈಡ್ಸ್ ಕಾನೂನು	ವಿಮೆ ಮಾಡಬಹುದಾದ ಆಸಕ್ತಿಯ ಕಾನೂನು	ಸರಾಸರಿಗಳ ಕಾನೂನು	ಪರಸ್ಪರ ಲಾಭದ ಕಾನೂನು	3
176	ಕ್ರಿಟಿಕಲ್ ಇಲ್-ನೆಸ್ (CI) ರೈಡರ್ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಯು ತಪ್ಪಾಗಿದೆ? ಸೂಕ್ತ ಆಯ್ಕೆಯನ್ನು ಆರಿಸಿ.	ಗಂಭೀರ ರೋಗವು ಕಂಡುಬಂದ ಸಂದರ್ಭದಲ್ಲಿ ಪಾಲಿಸಿ ಕರಾರಿನ ಪ್ರಕಾರ ಒಂದು ನಿಗದಿತ ಮೊತ್ತವನ್ನು ಪಾವತಿಸಲಾಗುತ್ತದೆ.	ವಿಮಾ ಕಂಪನಿಯು ಸೂಚಿಸಲಾದ ಗಂಭೀರವಾದ ರೋಗಗಳ ಪಟ್ಟಿಯಲ್ಲಿ ರೋಗವು ಒಳಗೊಂಡಿರಬೇಕು	C1 ರೈಡರ್ ಪಾಲಿಸಿಯ ಅವಧಿಯಲ್ಲಿ ಉಂಟಾಗಬಹುದಾದ ಕ್ಲೈಮ್‌ಗಳಿಗೆ ಒಂದು ಉದಾಹರಣೆಯಾಗಿದೆ	ರೈಡರ್ ಪಾವತಿಗಳನ್ನು ಮಾಡಿದ ನಂತರ ಜೀವ ವಿಮಾ ಪಾಲಿಸಿಯು ಒಪ್ಪಂದವು ಕೊನೆಗೊಳ್ಳುತ್ತದೆ	4
177	ಮೂರನೆಯ ಪಕ್ಷದ ಆಡಳಿತವು (ಟಿಪಿಎಗಳು) ಈ ಕೆಳಗಿನ ಯಾವ ಸಂಸ್ಥೆಯ ಮೂಲಕ ನಿಯಂತ್ರಿಸಲ್ಪಟ್ಟಿದೆ?	ಜೀವ ವಿಮಾ ನಿಗಮ (ಎಲ್ ಆರ್ ಸಿ) ಮತ್ತು ಸಾಮಾನ್ಯ ವಿಮಾ ನಿಗಮ (ಜಿ ಆರ್ ಸಿ) ಏಕತ್ರಿತವಾಗಿ ಒಟ್ಟಿಗೆ	ಐ ಆರ್ ಡಿ ಎ ಐ (IRDAI)	ಭಾರತದ ವಿಮಾ ದಲ್ಲಾಳಿಗಳ ಸಂಘ	ವಿತ್ತ ಸಚಿವಾಲಯ	2
178	ವಿಮೆಯಲ್ಲಿ ವಿಮಾದಾರರ ಕಾರ್ಯಕ್ಷಮತೆಯ ನಿಜವಾದ ಪರೀಕ್ಷೆ ಯಾವುದು?	ವಿಮಾ ಕಂಪನಿಯ ಲೋಗೋದ ಬಣ್ಣ	ವಿಮಾ ಕಂಪನಿ ಹೊಂದಿರುವ ಉದ್ಯೋಗಿಗಳ ಸಂಖ್ಯೆ	ವಿಮಾ ಕಂಪನಿಯ ಕ್ಲೈಮ್‌ಗಳನ್ನು ಪಾವತಿಸುವ ಸಾಮರ್ಥ್ಯ	ಕಂಪನಿಯ ಕಚೇರಿ ಅವರಣದ ಸ್ಥಳ	3
179	ಕ್ಲೈಮ್‌ನ ಮೊದಲಪಾಲುದಾರರು ಮತ್ತು ಸ್ವೀಕರಿಸುವವರು ಯಾರು?	ಪಾಲಿಸಿಯನ್ನು ಮಾರಾಟ ಮಾಡಿದ ವಿಮಾ ಏಜೆಂಟ್	ವಿಮಾ ಹಕ್ಕನ್ನು ಪ್ರಕ್ರಿಯೆಗೊಳಿಸುವ ವ್ಯಕ್ತಿ	ವಿಮಾ ಕಂಪನಿಯ ಷೇರುದಾರರು	ವಿಮಾ ಪಾಲಿಸಿಯನ್ನು ಖರೀದಿಸುವ ಗ್ರಾಹಕ	4
180	ಆರೋಗ್ಯ ವಿಮೆ ಕ್ಲೈಮ್ ಸೇವೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ನಿಜವಾಗಿವೆ?	ಕ್ಲೈಮ್‌ಗಳನ್ನು ವಿಮಾ ಕಂಪನಿಯು ಮಾತ್ರ ಸೇವೆ ಸಲ್ಲಿಸಬಹುದು	ಕ್ಲೈಮ್‌ಗಳನ್ನು ಥರ್ಟ್ ಪಾರ್ಟಿ ಅಡ್ಮಿನಿಸ್ಟ್ರೇಟರ್‌ಗಳು (ಟಿಪಿಎ) ಮಾತ್ರ ಸೇವೆ ಸಲ್ಲಿಸಬಹುದು.	ಕ್ಲೈಮ್‌ಗಳನ್ನು ವಿಮಾ ಕಂಪನಿ ಅಥವಾ ವಿಮಾ ಕಂಪನಿಯಿಂದ ಅಧಿಕೃತಗೊಳಿಸಿದ TPA ಗಳಿಂದ ಸೇವೆ ಸಲ್ಲಿಸಬಹುದು.	ಕ್ಲೈಮ್‌ಗಳನ್ನು ಒದಗಿಸುವವರು/ಆಸ್ಪತ್ರೆಗಳು ಮಾತ್ರ ಸೇವೆ ಸಲ್ಲಿಸಬಹುದು.	3

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
181	ವಿಮಾದಾರರಿಗೆ/ಟಿಪಿಎಗೆ ಆರೋಗ್ಯದ ಕ್ಲೈಮ್ ಅನ್ನು ತಿಳಿಸಿದಾಗಿನಿಂದ ಪಾಲಿಸಿ ನಿಯಮಗಳ ಪ್ರಕಾರ ಪಾವತಿ ಮಾಡುವವರೆಗೆ ಏನಾಗುತ್ತದೆ?	ಹಕ್ಕನ್ನು ತಕ್ಷಣವೇ ತಿರಸ್ಕರಿಸಲಾಗುತ್ತದೆ	ಯಾವುದೇ ಪರಿಶೀಲನೆಯಿಲ್ಲದೆ ಪಾವತಿಯನ್ನು ಮಾಡಲಾಗಿದೆ	ಕ್ಲೈಮ್ ಚೆನ್ನಾಗಿ ವ್ಯಾಖ್ಯಾನಿಸಲಾದ ಹಂತಗಳ ಮೂಲಕ ಹೋಗುತ್ತದೆ	ವಿಮಾದಾರ/TPA ಕ್ಲೈಮ್ ಅನ್ನು ನಿರ್ಲಕ್ಷಿಸುತ್ತದೆ	3
182	ವಿಮಾ ಕ್ಲೈಮ್ ಪ್ರಕ್ರಿಯೆಯಲ್ಲಿ ಕ್ಲೈಮ್ ಸೂಚನೆ ಎಂದರೇನು?	ಹಕ್ಕು ಪ್ರಕ್ರಿಯೆಯ ಅಂತಿಮ ಹಂತ	ಹಕ್ಕನ್ನು ತನಿಖೆ ಮಾಡುವ ಪ್ರಕ್ರಿಯೆ	ಯೋಜಿತಅಥವಾ ತುರ್ತು ಆಸ್ಪತ್ರೆಗೆ ದಾಖಲಾದ ಬಗ್ಗೆ ವಿಮಾ ಕಂಪನಿಗೆ ತಿಳಿಸುವ ಕ್ರಿಯೆ	ಕ್ಲೈಮ್‌ಗಾಗಿ ಪಾವತಿಸಬೇಕಾದ ಮೊತ್ತವನ್ನು ನಿರ್ಧರಿಸುವ ಪ್ರಕ್ರಿಯೆ	3
183	ಆರೋಗ್ಯ ವಿಮೆಯಲ್ಲಿ ಕ್ಲೈಮ್ ಸೂಚನೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ನಿಜವಾಗಿದೆ?	ಕ್ಲೈಮ್ ಸೂಚನೆ ಕಡ್ಡಾಯವಲ್ಲ	ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾದ 48 ಗಂಟೆಗಳ ಮೊದಲು ಕ್ಲೈಮ್ ಮಾಹಿತಿ ಅಗತ್ಯವಿದೆ	ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾದ 48 ಗಂಟೆಗಳ ಒಳಗೆ ಕ್ಲೈಮ್ ಮಾಹಿತಿ ಅಗತ್ಯವಿದೆ	ಯೋಜಿತದಾಖಲಾತಿಯ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾದ 24 ಗಂಟೆಗಳ ಒಳಗೆ ಕ್ಲೈಮ್ ಸೂಚನೆಯ ಅಗತ್ಯವಿದೆ.	4
184	ಹೇಳಿಕೆಯ ಪ್ರಕಾರ ವಿಮಾದಾರ / ಟಿಪಿಎಗೆ ಕ್ಲೈಮ್ ಸೂಚನೆ ಹೇಗೆ ಸಾಧ್ಯ?	ಟೆಲಿಗ್ರಾಂ ಮೂಲಕ ಮಾತ್ರ	ಫ್ಯಾಕ್ಸ್ ಮೂಲಕ ಮಾತ್ರ	ಮೊಬೈಲ್‌ಅಪ್ಲಿಕೇಶನ್‌ಗಳು / ಕರೆ ಕೇಂದ್ರಗಳು / ಇಂಟರ್ನೆಟ್ / ಇ-ಮೇಲ್ ಮೂಲಕ	ಅಂಚೆಯ ಮೂಲಕ ಮಾತ್ರ	3
185	ಕಂಪನಿ ಅಥವಾ TPA ನಂತರ Mr. X ನ ಕ್ಲೈಮ್ ಬಗ್ಗೆ ಸೂಚನೆಯನ್ನು ಪಡೆಯುತ್ತಾರೆಯೇ?	ಹಕ್ಕು ತಕ್ಷಣವೇ ಅನುಮೋದಿಸಲಾಗಿದೆ	ದಾಖಲೆಗಳನ್ನು ನಿರ್ಲಕ್ಷಿಸಲಾಗಿದೆ	ವಿವರಗಳನ್ನು ನಿಖರತೆಗಾಗಿ ಹೊಂದಿಸಲಾಗಿದೆ ಮತ್ತು ಉಲ್ಲೇಖ ಸಂಖ್ಯೆಯನ್ನು ರಚಿಸಲಾಗಿದೆ	ಹೆಚ್ಚಿನ ದಾಖಲೆಗಳನ್ನು ಒದಗಿಸುವಂತೆ ಹಕ್ಕುದಾರರನ್ನು ಕೇಳಲಾಗಿದೆ	3
186	ಮರುಪಾವತಿ ಆಧಾರದ ಮೇಲೆ ಅಂತಿಮ ಪರಿಹಾರಕ್ಕಾಗಿ ಕ್ಲೈಮ್‌ಗಳ ಪರಿಶೀಲನೆಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ನಿಜ?	ಯಾವುದೇ ಪರಿಶೀಲನೆ ಅಥವಾ ದಾಖಲೆಗಳ ಪರಿಶೀಲನೆ ಇಲ್ಲದೆ ಹಕ್ಕುಗಳನ್ನು ಸ್ವೀಕರಿಸಲಾಗುತ್ತದೆ.	ಕ್ಲೈಮ್‌ಗಳನ್ನು ಸ್ವೀಕಾರಾರ್ಹತೆ, ವಿಮಾ ಮೊತ್ತ ಕಡಿತಗೊಳಿಸುವಿಕೆಗಳು ಮತ್ತು ಉಪ-ಮಿತಿಗಳಿಗಾಗಿ ಪರಿಶೀಲಿಸಲಾಗುತ್ತದೆ.	ಕ್ಲೈಮ್‌ಗಳನ್ನು ಸ್ವೀಕಾರಾರ್ಹತೆಗಾಗಿ ಮಾತ್ರ ಪರಿಶೀಲಿಸಲಾಗುತ್ತದೆ, ಆದರೆ ವಿಮಾ ಮೊತ್ತ ಕಡಿತಗೊಳಿಸುವಿಕೆಗಳು ಮತ್ತು ಉಪ-ಮಿತಿಗಳಿಗೆ ಅಲ್ಲ.	ಕ್ಲೈಮ್‌ಗಳನ್ನು ವಿಮಾ ಮೊತ್ತಕ್ಕಾಗಿ ಪರಿಶೀಲಿಸಲಾಗುತ್ತದೆ, ಆದರೆ ಸ್ವೀಕಾರಾರ್ಹತೆ, ಕಡಿತಗೊಳಿಸುವಿಕೆಗಳು ಮತ್ತು ಉಪ-ಮಿತಿಗಳಿಗಾಗಿ ಅಲ್ಲ	2
187	ಕ್ಯಾಶ್-ಲೆಸ್ ಯೋಜನೆಯಡಿಯಲ್ಲಿ ಯೋಜಿತಶಸ್ತ್ರಚಿಕಿತ್ಸೆಯ ಸೂಚನೆಯಿದ್ದಲ್ಲಿ ಕಂಪನಿಯು ಯಾವ ಕ್ರಮವನ್ನು ತೆಗೆದುಕೊಳ್ಳುತ್ತದೆ?	ಸಂಭವನೀಯ ವೆಚ್ಚದ ಪೂರ್ವಾನುಮತಿಯನ್ನು ಆಸ್ಪತ್ರೆಗೆ ನೀಡಲಾಗುತ್ತದೆ	ಕ್ಲೈಮ್ ಅನ್ನು ನೇರವಾಗಿ ಪ್ರಕ್ರಿಯೆಗೊಳಿಸಲಾಗುತ್ತದೆ	ಹೆಚ್ಚಿನ ಮಾಹಿತಿಗಾಗಿ ಆಸ್ಪತ್ರೆಯನ್ನು ಸಂಪರ್ಕಿಸಲಾಗಿದೆ	ಹಕ್ಕನ್ನು ತಿರಸ್ಕರಿಸಲಾಗಿದೆ	1

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
188	ಕೆಳಗಿನ ಯಾವ ಪರ್ಯಾಯ ಚಿಕಿತ್ಸಾ ವಿಧಾನಗಳನ್ನು ಆರೋಗ್ಯ ವಿಮಾ ಪಾಲಿಸಿಗಳಿಂದ ಒಳಗೊಳ್ಳಬಹುದು, ಆದರೆ ಉಪ-ಮಿತಿಗಳನ್ನು ಹೊಂದಿರಬಹುದು?	ಯುನಾನಿ	ಸಿದ್ಧ	ಹೋಮಿಯೋಪತಿ	ಮೇಲಿನ ಎಲ್ಲವೂ	4
189	ವೈದ್ಯಕೀಯ ವಿಮಾ ಪಾಲಿಸಿಗಳಲ್ಲಿ ಟೆಲಿಮೆಡಿಸಿನ್ ಕುರಿತು IRDAI ನ ಇತ್ತೀಚಿನ ನಿರ್ದೇಶನವೇನು?	ವಿಮಾದಾರರು ತಮ್ಮ ಪಾಲಿಸಿಗಳಲ್ಲಿ ಟೆಲಿಮೆಡಿಸಿನ್ ಅನ್ನು ಕವರ್ ಮಾಡಲು ಅನುಮತಿಸುವುದಿಲ್ಲ.	ಕೊರೊನಾವೈರಸ್ ಅಲ್ಲದ ವೈದ್ಯಕೀಯ ಸಮಾಲೋಚನೆಗಳಿಗೆ ಮಾತ್ರ ಟೆಲಿಮೆಡಿಸಿನ್ ಅನ್ನು ಅನುಮತಿಸಲಾಗಿದೆ.	ನಿಯಮಿತ ವೈದ್ಯಕೀಯ ಸಮಾಲೋಚನೆಯನ್ನು ಅನುಮತಿಸುವ ಎಲ್ಲೆಲ್ಲಿ ಟೆಲಿಮೆಡಿಸಿನ್ ಅನ್ನು ಅನುಮತಿಸಲಾಗುತ್ತದೆ.	ಪಾಲಿಸಿದಾರರು ಎಲ್ಲಾ ವೈದ್ಯಕೀಯ ಸಮಾಲೋಚನೆಗಳಿಗಾಗಿ ಆಸ್ಪತ್ರೆಗೆ ಭೇಟಿ ನೀಡಬೇಕಾಗುತ್ತದೆ.	3
190	ಈ ಕೆಳಗಿನವುಗಳಲ್ಲಿ ಯಾವುದು ಪಾವತಿಸಬೇಕಾದ ಕ್ಲೈಮ್ ಮೊತ್ತವನ್ನು ನಿರ್ಧರಿಸುವ ಅಂಶವಲ್ಲ?	ಪಾಲಿಸಿಯ ಅಡಿಯಲ್ಲಿ ಸದಸ್ಯರಿಗೆ ಲಭ್ಯವಿರುವ ವಿಮಾ ಮೊತ್ತ	ಕಳೆಯಬಹುದಾದ ಮೊತ್ತ	ಈಗಾಗಲೇ ಮಾಡಲಾದ ಯಾವುದೇ ಕ್ಲೈಮ್ ಅನ್ನು ಗಣನೆಗೆ ತೆಗೆದುಕೊಂಡ ನಂತರ ಸದಸ್ಯರಿಗೆ ಪಾಲಿಸಿಯ ಅಡಿಯಲ್ಲಿ ಲಭ್ಯವಿರುವ ವಿಮಾ ಮೊತ್ತ	ಉಪ-ಮಿತಿಗಳು	2
191	ಸಮಂಜಸವಾದ ಮತ್ತು ಸಾಂಪ್ರದಾಯಿಕ ಶುಲ್ಕಗಳು ಯಾವುವು?	ಭೌಗೋಳಿಕ ಪ್ರದೇಶದಲ್ಲಿ ಜಾಲ್ತಿಯಲ್ಲಿರುವ ಶುಲ್ಕಗಳಿಗಿಂತ ಹೆಚ್ಚಿನ ಶುಲ್ಕಗಳು	ನಿರ್ದಿಷ್ಟ ಪೂರೈಕೆದಾರರಿಗೆ ವಿಶಿಷ್ಟವಾದ ಸೇವೆಗಳು ಅಥವಾ ಸರಬರಾಜುಗಳಿಗಾಗಿ ಶುಲ್ಕಗಳು	ವಿಮಾದಾರರಿಂದ ಮಾತ್ರ ನಿರ್ಧರಿಸಲ್ಪಡುವ ಶುಲ್ಕಗಳು	ಒಂದೇ ರೀತಿಯ ಅಥವಾ ಒಂದೇ ರೀತಿಯ ಸೇವೆಗಳಿಗಾಗಿ ಭೌಗೋಳಿಕ ಪ್ರದೇಶದಲ್ಲಿ ಜಾಲ್ತಿಯಲ್ಲಿರುವ ಶುಲ್ಕಗಳಿಗೆ ಸ್ಥಿರವಾಗಿರುವ ಸೇವೆಗಳು ಅಥವಾ ಸರಬರಾಜುಗಳ ಶುಲ್ಕಗಳು	4
192	IRDAI ಆರೋಗ್ಯ ವಿಮಾ ಪ್ರಮಾಣೀಕರಣ ಮಾರ್ಗಸೂಚಿಗಳ ಅಡಿಯಲ್ಲಿ ಏನು ಪ್ರಮಾಣೀಕರಿಸಲಾಗಿದೆ?	ಪಾಲಿಸಿಯ ಅಡಿಯಲ್ಲಿ ಸದಸ್ಯರಿಗೆ ಲಭ್ಯವಿರುವ ವಿಮಾ ಮೊತ್ತ	ಈಗಾಗಲೇ ಮಾಡಲಾದ ಯಾವುದೇ ಕ್ಲೈಮ್ ಅನ್ನು ಗಣನೆಗೆ ತೆಗೆದುಕೊಂಡ ನಂತರ ಸದಸ್ಯರಿಗೆ ಪಾಲಿಸಿಯ ಅಡಿಯಲ್ಲಿ ಲಭ್ಯವಿರುವ ವಿಮಾ ಮೊತ್ತ	ಆರೋಗ್ಯ ವಿಮೆಯಲ್ಲಿ ಪಾವತಿಸಲಾಗದ ವಸ್ತುಗಳು	ಕಳೆಯಬಹುದಾದ ಮೊತ್ತ	3
193	ಪಾವತಿಸಬಹುದಾದ ಕ್ಲೈಮ್ ಮೊತ್ತಕ್ಕೆ ಪಾವತಿಗಳನ್ನು ಹೇಗೆ ಮಾಡಲಾಗುತ್ತದೆ?	ಚೆಕ್ ಅಥವಾ ಬ್ಯಾಂಕ್ ವರ್ಗಾವಣೆ ಮೂಲಕ	ನಗದು ಮೂಲಕ ಮಾತ್ರ	ಚೆಕ್ ಮೂಲಕ ಮಾತ್ರ	ಕ್ಲೈಮ್ ಹಣವನ್ನು ವಿಮಾ ಕಂಪನಿಯ ಖಾತೆಗೆ ವರ್ಗಾಯಿಸುವ ಮೂಲಕ	1
194	ಕೆಳಗಿನವುಗಳಲ್ಲಿ ಯಾವುದು ಆರೋಗ್ಯ ವಿಮೆಯ ಹಕ್ಕುಗಳನ್ನು ನಿರಾಕರಿಸಲು ಸಂಭವನೀಯ ಕಾರಣವಲ್ಲ?	ಸಕ್ರಿಯ ಚಿಕಿತ್ಸೆ ಇಲ್ಲ; ಪ್ರವೇಶವು ತನಿಖೆ ಉದ್ದೇಶಕ್ಕಾಗಿ ಮಾತ್ರ	ಪಾಲಿಸಿಯ ಅಡಿಯಲ್ಲಿ ಚಿಕಿತ್ಸೆ ಪಡೆದ ಅನಾರೋಗ್ಯವನ್ನು ಹೊರತುಪಡಿಸಲಾಗಿದೆ	ಆಸ್ಪತ್ರೆಗೆ ದಾಖಲು 24 ಗಂಟೆಗಳಿಗಿಂತ ಹೆಚ್ಚು	ಅನಾರೋಗ್ಯದ ಕಾರಣವೆಂದರೆ ಆಲ್ಕೋಹಾಲ್ ಅಥವಾ ಮಾದಕವಸ್ತುಗಳ ದುರುಪಯೋಗ	3

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
195	ಸಲ್ಲಿಸಿದ ಆರೋಗ್ಯ ಹಕ್ಕುಗಳ ಎಷ್ಟು ಶೇಕಡಾವನ್ನು ಸಾಮಾನ್ಯವಾಗಿ ನಿರಾಕರಿಸಲಾಗುತ್ತದೆ?	5% ರಿಂದ 10%	10% ರಿಂದ 15%	15% ರಿಂದ 20%	20% ರಿಂದ 25%	2
196	ಶಂಕಿತ ಕ್ಲೈಮ್‌ಗಳ ತನಿಖೆಯನ್ನು ಯಾವ ಸಮಯದೊಳಗೆ ಪೂರ್ಣಗೊಳಿಸಬೇಕು	ಕ್ಲೈಮ್ ಸೂಚನೆಯ ಸ್ವೀಕೃತಿಯ ದಿನಾಂಕದಿಂದ 30 ದಿನಗಳು	ಕ್ಲೈಮ್ ಸೂಚನೆಯ ಸ್ವೀಕೃತಿಯ ದಿನಾಂಕದಿಂದ 60 ದಿನಗಳು	ಕ್ಲೈಮ್ ಸೂಚನೆಯ ಸ್ವೀಕೃತಿಯ ದಿನಾಂಕದಿಂದ 90 ದಿನಗಳು	ಕ್ಲೈಮ್ ಸೂಚನೆಯ ಸ್ವೀಕೃತಿಯ ದಿನಾಂಕದಿಂದ 120 ದಿನಗಳು	3
197	ತನಿಖೆಯನ್ನು ಪೂರ್ಣಗೊಳಿಸಿದ ಎಷ್ಟು ದಿನಗಳೊಳಗೆ ಕ್ಲೈಮ್ ಅನ್ನು ಇತ್ಯರ್ಥಗೊಳಿಸಬೇಕು?	30 ದಿನಗಳು	15 ದಿನಗಳು	60 ದಿನಗಳು	90 ದಿನಗಳು	1
198	ಆರೋಗ್ಯ ವಿಮೆಯಲ್ಲಿ ಮಾಡಿದ ವಂಚನೆಗಳ ಕೆಲವು ಉದಾಹರಣೆಗಳು ಯಾವುವು?	ನೋಗು ಹಾಕುವಿಕೆ	ದಾಖಲೆಗಳ ತಯಾರಿಕೆ	ವೆಚ್ಚಗಳ ಹಣದುಬ್ಬರ	ಮೇಲಿನ ಎಲ್ಲವೂ	4
199	ತಮ್ಮ ಕ್ಲೈಮ್ ಅನ್ನು ನಿರಾಕರಿಸಿದರೆ ಗ್ರಾಹಕರಿಗೆ ಯಾವ ಆಯ್ಕೆಗಳು ಲಭ್ಯವಿದೆ?	IRDAI	ಗ್ರಾಹಕ ಆಯೋಗಗಳು	ವಿಮಾ ಓಂಬುಡ್ಸ್‌ಮನ್	ಮೇಲಿನ ಎಲ್ಲವೂ	4
200	ಆರೋಗ್ಯ ವಿಮೆಯಡಿ ಒಳಗೊಂಡಿರುವ ಗ್ರಾಹಕರು ನಗದು ರಹಿತ ಸೌಲಭ್ಯವನ್ನು ಪಡೆಯಲು ಮೊದಲಹಂತ ಯಾವುದು?	ಗ್ರಾಹಕರು ಪ್ರವೇಶಕ್ಕಾಗಿ ಚಿಕಿತ್ಸೆ ನೀಡುವ ವೈದ್ಯರನ್ನು ಸಂಪರ್ಕಿಸುತ್ತಾರೆ	ಗ್ರಾಹಕರು ವಿಮಾ ವಿವರಗಳೊಂದಿಗೆ ಆಸ್ಪತ್ರೆಯ ವಿಮಾ ಡೆಸ್ಕ್ ಅನ್ನು ಸಂಪರ್ಕಿಸುತ್ತಾರೆ	ಗ್ರಾಹಕರು ಆಸ್ಪತ್ರೆಯ ಶುಲ್ಕವನ್ನು ಮುಂಗಡವಾಗಿ ಪಾವತಿಸುತ್ತಾರೆ	ಗ್ರಾಹಕರು ನೇರವಾಗಿ TPA ಅನ್ನು ಸಂಪರ್ಕಿಸುತ್ತಾರೆ	2
201	ನಗದು ರಹಿತ ಅಧಿಕಾರವನ್ನು ನೀಡಬಹುದೇ ಅಥವಾ ಬೇಡವೇ ಎಂಬ ನಿರ್ಧಾರವನ್ನು ಯಾರು ತೆಗೆದುಕೊಳ್ಳುತ್ತಾರೆ?	ಆಸ್ಪತ್ರೆ	ರೋಗಿ	TPA	ವಿಮಾದಾರ	3
202	ರೋಗಿಯು ಡಿಸ್ಚಾರ್ಜ್‌ಗೆ ಸಿದ್ಧವಾದಾಗ ಆಸ್ಪತ್ರೆ ಏನು ಮಾಡುತ್ತದೆ?	TPA ಯಿಂದ ಅನುಮೋದಿಸಲಾದ ರೋಗಿಯ ಖಾತೆಯಲ್ಲಿನ ಕ್ರೆಡಿಟ್ ಮೊತ್ತವನ್ನು ವಿಮೆಯಿಂದ ಒಳಗೊಳ್ಳುವ ನಿಜವಾದ ಚಿಕಿತ್ಸೆಯ ಶುಲ್ಕಗಳ ವಿರುದ್ಧ ಪರಿಶೀಲಿಸಿ	ಸಂಪೂರ್ಣ ಚಿಕಿತ್ಸೆಯ ಶುಲ್ಕವನ್ನು ನಗದು ರೂಪದಲ್ಲಿ ಪಾವತಿಸಲು ರೋಗಿಯನ್ನು ವಿನಂತಿಸಿ	ಹೆಚ್ಚಿನ ಚಿಕಿತ್ಸೆಗೆ ಒಳಗಾಗಲು ರೋಗಿಯನ್ನು ಕೇಳಿ	ರೋಗಿಯನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸಿ	1
203	ವಿಮಾ ಕಂಪನಿಗಳ ಸಂದರ್ಭದಲ್ಲಿ ಕಾಯ್ದಿರಿಸುವ ಉದ್ದೇಶವೇನು?	ಕ್ಲೈಮ್‌ಗಳ ಸ್ಥಿತಿಯ ಆಧಾರದ ಮೇಲೆ ವಿಮಾದಾರರ ಪುಸ್ತಕಗಳಲ್ಲಿ ಎಲ್ಲಾ ಕ್ಲೈಮ್‌ಗಳಿಗೆ ನಿಬಂಧನೆಗಳನ್ನು ಮಾಡಲು	ಪಾವತಿಗಳು ಬಾಕಿ ಇರುವವರೆಗೆ ಕ್ಲೈಮ್ ಮೊತ್ತವನ್ನು ಹಿಡಿದಿಟ್ಟುಕೊಳ್ಳುವುದು	ಪಾಲಿಸಿದಾರರು ತಮ್ಮ ಪ್ರೀಮಿಯಂಗಳನ್ನು ಸಮಯಕ್ಕೆ ಪಾವತಿಸುತ್ತಾರೆ ಎಂದು ಖಚಿತಪಡಿಸಿಕೊಳ್ಳಲು	ಹೂಡಿಕೆಯಿಂದ ವಿಮಾದಾರನು ಗಳಿಸುವ ಲಾಭವನ್ನು ಅಂದಾಜು ಮಾಡಲು	1

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
204	ನಗದುರಹಿತ ದೃಢೀಕರಣ ನಮೂನೆಯಲ್ಲಿ ಒದಗಿಸಲಾದ ಮಾಹಿತಿಯನ್ನು ಅಧ್ಯಯನ ಮಾಡಿದ ನಂತರ TPA ಏನು ಮಾಡುತ್ತದೆ?	ವಿಳಂಬವಿಲ್ಲದೆ ನಗದು ರಹಿತ ಅಧಿಕಾರವನ್ನು ಅನುಮೋದಿಸುತ್ತದೆ	ನಗದುರಹಿತ ಅಧಿಕಾರವನ್ನು ಒದಗಿಸಬಹುದೇ ಮತ್ತು ಹಾಗಿದ್ದಲ್ಲಿ, ಎಷ್ಟು ಮೊತ್ತಕ್ಕೆ ನಿರ್ಧಾರ ತೆಗೆದುಕೊಳ್ಳುತ್ತದೆ	ನಗದು ರಹಿತ ಅಧಿಕಾರವನ್ನು ತಕ್ಷಣವೇ ತಿರಸ್ಕರಿಸುತ್ತದೆ	ಮೇಲಿನ ಯಾವುದೂ ಅಲ್ಲ	2
205	ಮಿ. X ಅವರು ತಮ್ಮ ವಿಮಾ ವಿವರಗಳನ್ನು ಹೊಂದಿಲ್ಲದಿದ್ದರೆ ಏನು ಮಾಡಬೇಕು?	ಅವರು ಆಸ್ಪತ್ರೆಯನ್ನು ಸಂಪರ್ಕಿಸಬೇಕು	ಅವರು 24 ಗಂಟೆಗಳ ಸಹಾಯವಾಣಿ ಮೂಲಕ TPA ಅನ್ನು ಸಂಪರ್ಕಿಸಬೇಕು	ಅವರು ತಮ್ಮ ವಿಮೆ ವಿವರಗಳನ್ನು ಪಡೆಯುವವರೆಗೆ ಕಾಯಬೇಕು	ಚಿಕಿತ್ಸೆಗೆ ಜೇಬಿನಿಂದ ಹಣ ನೀಡಬೇಕು	2
206	ತನ್ನ ವೈದ್ಯರು ಸೂಚಿಸಿದ ಆಸ್ಪತ್ರೆಯು TPA ನೆಟ್‌ವರ್ಕ್‌ನಲ್ಲಿ ಇಲ್ಲದಿದ್ದರೆ Mr. X ಏನು ಮಾಡಬೇಕು?	ಅವರು TPA ಯ ನೆಟ್‌ವರ್ಕ್‌ನಲ್ಲಿ ಮತ್ತೊಂದು ಆಸ್ಪತ್ರೆಯನ್ನು ಆಯ್ಕೆ ಮಾಡಬೇಕು	ನಗದುರಹಿತ ಸೌಲಭ್ಯ ಲಭ್ಯವಿರುವ ಆಯ್ಕೆಗಳನ್ನು ಪರಿಶೀಲಿಸಲು ಅವರು TPA ಅನ್ನು ಸಂಪರ್ಕಿಸಬೇಕು	ಚಿಕಿತ್ಸೆಗೆ ಜೇಬಿನಿಂದ ಹಣ ನೀಡಬೇಕು	ಹೆಚ್ಚಿನ ಸಲಹೆಗಾಗಿ ಅವರು ಸಮಾಲೋಚಕ ವೈದ್ಯರನ್ನು ಸಂಪರ್ಕಿಸಬೇಕು	2
207	ಡಿಸ್ಟ್ರಿಬ್ಯೂಟ್ ಬಗ್ಗೆ ಗ್ರಾಹಕರು TPA ಗೆ ಯಾವಾಗ ತಿಳಿಸಬೇಕು?	ರೋಗಿಯನ್ನು ಬಿಡುಗಡೆ ಮಾಡಿದ ನಂತರ	ರೋಗಿಯನ್ನು ಆಸ್ಪತ್ರೆಗೆ ಸೇರಿಸುವ ಮೊದಲು	ಪೂರ್ವ-ಅಧಿಕಾರ ಫಾರ್ಮ್ ಅನ್ನು ಭರ್ತಿ ಮಾಡುವ ಸಮಯದಲ್ಲಿ	ಡಿಸ್ಟ್ರಿಬ್ಯೂಟ್ ಮುಂಚಿತವಾಗಿ ಮತ್ತು ಅಗತ್ಯವಿರುವ ಯಾವುದೇ ಹೆಚ್ಚುವರಿ ಅನುಮೋದನೆಯನ್ನು TPA ಗೆ ಕಳುಹಿಸಲು ಆಸ್ಪತ್ರೆಯನ್ನು ವಿನಂತಿಸಿ	4
208	ಆರೋಗ್ಯ ವಿಮೆ ಕ್ಲೈಮ್ ಅನ್ನು ಪ್ರಕ್ರಿಯೆಗೊಳಿಸಲು ಅಗತ್ಯವಿರುವ ಪ್ರಮುಖ ದಾಖಲೆ ಯಾವುದು?	ತನಿಖಾ ವರದಿ	ಏಕೀಕೃತ ಮತ್ತು ವಿವರವಾದ ಬಿಲ್ಲುಗಳು	ಪಾವತಿಗೆ ರಶೀದಿ	ಡಿಸ್ಟ್ರಿಬ್ಯೂಟ್ ಸಾರಾಂಶ	4
209	ಆರೋಗ್ಯ ವಿಮಾ ಹಕ್ಕುಗಳಲ್ಲಿ ತನಿಖಾ ವರದಿಗಳ ಉದ್ದೇಶವೇನು?	ರೋಗಿಯ ಸ್ಥಿತಿಯ ಸಾರಾಂಶವನ್ನು ಒದಗಿಸಲು	ಬಿಲ್‌ಗಳ ವಿರಾಮವನ್ನು ಒದಗಿಸಲು	ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಹೋಲಿಸಲು ಸಹಾಯ ಮಾಡಲು	ರೋಗಿಯ ಗುರುತನ್ನು ಪರಿಶೀಲಿಸಲು	3
210	ಆರೋಗ್ಯ ವಿಮೆ ಕ್ಲೈಮ್‌ಗಳಲ್ಲಿ ಕ್ಲೈಮ್ ಫಾರ್ಮ್‌ನ ಉದ್ದೇಶವೇನು?	ರೋಗಿಯ ಸ್ಥಿತಿಯ ಸಾರಾಂಶವನ್ನು ಒದಗಿಸಲು	ಹಕ್ಕು ಪ್ರಕ್ರಿಯೆಗೆ ವಿನಂತಿಸಲು	ಬಿಲ್‌ಗಳ ವಿರಾಮವನ್ನು ಒದಗಿಸಲು	ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಹೋಲಿಸಲು ಸಹಾಯ ಮಾಡಲು	2
211	"ವಿಮಾ ಏಜೆಂಟ್‌ಗಳು/ದಲಾಳಿಗಳಿಂದ ಪಾಲಿಸಿಗಳನ್ನು ಮಾರಾಟ ಮಾಡುವುದರ ಜೊತೆಗೆ ಕೆಳಗಿನವುಗಳಲ್ಲಿ ಯಾವುದನ್ನು ನಿರೀಕ್ಷಿಸಲಾಗಿದೆ?	ಗ್ರಾಹಕರಿಗೆ ಕಾನೂನು ಸಲಹೆ ನೀಡುವುದು	ಗ್ರಾಹಕರಿಗೆ ದಿನಸಿ ವಸ್ತುಗಳನ್ನು ತಲುಪಿಸುವುದು	"ಕ್ಲೈಮ್ ಸಂದರ್ಭದಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸುವುದು	ಗ್ರಾಹಕರಿಗೆ ಮನೆ ರಿಪೇರಿ ಮಾಡುವುದು	3
212	ಅಪಘಾತದ ಹಕ್ಕುಗಳಿಗಾಗಿ ಯಾವ ಡಾಕ್ಯುಮೆಂಟ್ ಅಗತ್ಯವಾಗಬಹುದು?	ಏಕೀಕೃತ ಮತ್ತು ವಿವರವಾದ ಬಿಲ್ಲುಗಳು	ಗುರುತಿನ ಪುರಾವೆ	ಡಯಾಲಿಸಿಸ್/ಕೀಮೋಥೆರಾಪಿ/ಫಿಸಿಯೋ ಥೆರಪಿ ಚಾರ್ಟ್‌ಗಳು	ಎಫ್‌ಐಆರ್ ಅಥವಾ ವೈದ್ಯಕೀಯ-ಕಾನೂನು ಪ್ರಮಾಣಪತ್ರ	4

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
213	TPA ಯೊಂದಿಗೆ ಸದಸ್ಯತ್ವವನ್ನು ಹೊಂದುವ ಉದ್ದೇಶವೇನು?	ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆಯಲ್ಲಿ ರಿಯಾಯಿತಿಗಳನ್ನು ಪಡೆಯಲು.	ಪಾಲಿಸಿಯ ವ್ಯಾಪ್ತಿಗೆ ಒಳಪಡದ ವೈದ್ಯಕೀಯ ವೆಚ್ಚಗಳಿಗೆ ಮರುಪಾವತಿಯನ್ನು ಸ್ವೀಕರಿಸಲು.	ಪಾಲಿಸಿಯ ವ್ಯಾಪ್ತಿಗೆ ಒಳಪಡುವ ಆಸ್ಪತ್ರೆಗೆ ಅಥವಾ ಚಿಕಿತ್ಸೆಗಾಗಿ ನಗದು ರಹಿತ ಸೌಲಭ್ಯವನ್ನು ಪಡೆಯಲು ಮತ್ತು ಅಗತ್ಯವಿದ್ದಾಗ ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳಿಸಲು.	ಆರೋಗ್ಯ ವೃತ್ತಿಪರರ ತಂಡದಿಂದ ವೈದ್ಯಕೀಯ ಸಲಹೆ ಮತ್ತು ಸಮಾಲೋಚನೆಯನ್ನು ಸ್ವೀಕರಿಸಲು.	3
214	ನಗದು ರಹಿತ ಚಿಕಿತ್ಸೆಗಾಗಿ ಆಸ್ಪತ್ರೆಗೆ ಟಿಪಿಎ ಯಾವ ದಾಖಲೆಯನ್ನು ನೀಡುತ್ತದೆ?	ವೈದ್ಯಕೀಯ ವರದಿ	ಡಿಸ್ಚಾರ್ಜ್ ಸಾರಾಂಶ	ಪೂರ್ವ-ಅಧಿಕಾರ ಅಥವಾ ಖಾತರಿ ಪತ್ರ	ಔಷಧಿಗಾಗಿ ಪ್ರಿಸ್ಕ್ರಿಪ್ಷನ್	3
215	ಹಕ್ಕುಗಳ ತನಿಖೆ ಏನು?	ಕ್ಲೈಮ್‌ನ ಸಿಂಧುತ್ವವನ್ನು ನಿರ್ಧರಿಸುವುದು ಮತ್ತು ನಷ್ಟದ ನೈಜ ಕಾರಣ ಮತ್ತು ವ್ಯಾಪ್ತಿಯನ್ನು ಕಂಡುಹಿಡಿಯುವುದು	ಹಕ್ಕುದಾರರ ಉದ್ಯೋಗದ ವಿಶ್ವಾಸಾರ್ಹತೆಯನ್ನು ನಿರ್ಣಯಿಸುವುದು	ಹಕ್ಕುದಾರರ ಗುರುತಿನ ದಾಖಲೆಗಳ ದೃಢೀಕರಣವನ್ನು ಪರಿಶೀಲಿಸಲಾಗುತ್ತಿದೆ	ಪಾಲಿಸಿಗೆ ವಿಧಿಸಬೇಕಾದ ಪ್ರೀಮಿಯಂ ಲೆಕ್ಕಾಚಾರ	1
216	AML (ಆಂಟಿ-ಮನಿ ಲಾಂಡರಿಂಗ್) ಉದ್ದೇಶಗಳಿಗಾಗಿ ಹೆಸರು ಮತ್ತು ವಿಳಾಸ ಪರಿಶೀಲನೆಗಾಗಿ ಯಾವ ದಾಖಲೆಗಳು ಅಗತ್ಯವಿವೆ?	ಜನನ ಪ್ರಮಾಣಪತ್ರ ಮತ್ತು ಬಾಡಿಗೆ ಒಪ್ಪಂದ	ಪಾಸ್ಪೋರ್ಟ್ ಮತ್ತು ಬ್ಯಾಂಕ್ ಹೇಳಿಕೆ	ಆಧಾರ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಹೇಳಿಕೆ	ಪ್ಯಾನ್ ಕಾರ್ಡ್ ಮತ್ತು ದೂರವಾಣಿ ಬಿಲ್	4
217	ಸಾಗರೋತ್ತರ ಹಕ್ಕುಗಳಲ್ಲಿ ಸಹಾಯ ಕಂಪನಿಗಳ ಪಾತ್ರವೇನು?	ಅವರು ವಿಮಾ ಕಂಪನಿಗಳ ಪರವಾಗಿ ಹಕ್ಕುಗಳನ್ನು ಪ್ರಕ್ರಿಯೆಗೊಳಿಸುತ್ತಾರೆ	ಪಾಲಿಸಿಯ ಅಡಿಯಲ್ಲಿ ಒಳಗೊಂಡಿರುವ ಅನಿಶ್ಚಯತೆಗಳ ಸಂದರ್ಭದಲ್ಲಿ ಅವರು ಗ್ರಾಹಕರಿಗೆ ಸಹಾಯವನ್ನು ನೀಡುತ್ತಾರೆ	ಅವರು ನಗದುರಹಿತ ಚಿಕಿತ್ಸೆಗಾಗಿ ಆಸ್ಪತ್ರೆಗಳೊಂದಿಗೆ ಟೈ-ಅಪ್ ವ್ಯವಸ್ಥೆಗಳನ್ನು ನೀಡುತ್ತಾರೆ	ಕ್ಲೈಮ್ ಪ್ರಕ್ರಿಯೆಯ ಸಮಯದಲ್ಲಿ ಅವರು ಗ್ರಾಹಕರಿಗೆ ಕಾನೂನು ನೆರವು ನೀಡುತ್ತಾರೆ	2
218	ಸಾಗರೋತ್ತರ ಪ್ರಯಾಣ ವಿಮೆ ಕ್ಲೈಮ್‌ಗಳ ಸಮಯದಲ್ಲಿ ಸಹಾಯ ಕಂಪನಿಗಳು ಒದಗಿಸುವ ಸೇವೆಯುಳ್ಳ ಇವುಗಳಲ್ಲಿ ಯಾವುದು?	ವೈದ್ಯಕೀಯ ಸೇವೆ ಒದಗಿಸುವವರ ಉಲ್ಲೇಖಗಳು	ಇಂಟರ್‌ಪ್ರೈಟ್ ರೆಫರಲ್	ಅಗತ್ಯ ಔಷಧಿಗಳ ವಿತರಣೆ	ಬಾಡಿಗೆ ಕಾರು ಬುಕಿಂಗ್	4
219	ಸಹಾಯ ಕಂಪನಿಗಳು ತಮ್ಮ ಸೇವೆಗಳಿಗೆ ವಿಧಿಸುವ ಶುಲ್ಕ ಎಷ್ಟು?	ನಿರ್ದಿಷ್ಟ ವಿಮಾ ಕಂಪನಿಯೊಂದಿಗಿನ ಒಪ್ಪಂದ, ಒಳಗೊಂಡಿರುವ ಪ್ರಯೋಜನಗಳು ಇತ್ಯಾದಿಗಳನ್ನು ಅವಲಂಬಿಸಿ ಇದು ಬದಲಾಗುತ್ತದೆ.	ಇದು ವಿಮಾ ಕಂಪನಿಯ ಎಲ್ಲಾ ಗ್ರಾಹಕರಿಗೆ ನಿಗದಿತ ಮೊತ್ತವಾಗಿದೆ	ಇದನ್ನು ವಿಮಾ ಕಂಪನಿಯು ನಿರ್ಧರಿಸುತ್ತದೆ ಮತ್ತು ಎಲ್ಲಾ ಸಹಾಯ ಕಂಪನಿಗಳಿಗೆ ಒಂದೇ ಆಗಿರುತ್ತದೆ	ಸಹಾಯ ಕಂಪನಿಗಳು ಒದಗಿಸುವ ಸೇವೆಗಳಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ	1
220	ಟ್ರಾವೆಲ್ ಇನ್ಸೂರೆನ್ಸ್ ಕ್ಲೈಮ್‌ನ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗಲು ಈ ಕೆಳಗಿನ ಯಾವ ಹಂತಗಳು ಅವಶ್ಯಕ?	ವಿಮಾ ಕಂಪನಿಗೆ ಲಿಖಿತ ವಿನಂತಿಯನ್ನು ಸಲ್ಲಿಸಿ	ಆಯ್ಕೆಯ ಯಾವುದೇ ಆಸ್ಪತ್ರೆಗೆ ಭೇಟಿ ನೀಡಿ	ಕಾಲ್ ಸೆಂಟರ್ ಅನ್ನು ತಿಳಿಸಿ ಮತ್ತು ಮಾನ್ಯವಾದ ಪ್ರಯಾಣ ವಿಮಾ ಪಾಲಿಸಿಯೊಂದಿಗೆ ನಿರ್ದಿಷ್ಟಪಡಿಸಿದ ಆಸ್ಪತ್ರೆಗೆ ಮುಂದುವರಿಯಿರಿ	ಮೇಲಿನ ಯಾವುದೂ ಅಲ್ಲ	3

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
221	ಸಾಗರೋತ್ತರ ಪ್ರಯಾಣ ವಿಮಾ ಪಾಲಿಸಿಯ ಸಿಂಧುತ್ವವನ್ನು ಆಸ್ಪತ್ರೆಗಳು ಹೇಗೆ ಪರಿಶೀಲಿಸುತ್ತವೆ?	ಚಿಕಿತ್ಸೆಯ ಮೊದಲು ಪಾಲಿಸಿಯ ಸಿಂಧುತ್ವವನ್ನು ಆಸ್ಪತ್ರೆಗಳು ಪರಿಶೀಲಿಸುವುದಿಲ್ಲ	ಪಾಲಿಸಿಯ ಸಿಂಧುತ್ವವನ್ನು ಪರಿಶೀಲಿಸಲು ಮತ್ತು ವ್ಯಾಪ್ತಿಗಳನ್ನು ಪರಿಶೀಲಿಸಲು ಆಸ್ಪತ್ರೆಗಳು ಸಹಾಯ ಕಂಪನಿಗಳು/ವಿಮಾದಾರರನ್ನು ಕಾಲ್ ಸೆಂಟರ್ ಸಂಖ್ಯೆಗಳಲ್ಲಿ ಸಂಪರ್ಕಿಸುತ್ತವೆ.	ಪಾಲಿಸಿ ವಿವರಗಳನ್ನು ದೃಢೀಕರಿಸಲು ಆಸ್ಪತ್ರೆಗಳು ವಿಮಾದಾರನ ಕುಟುಂಬ ಅಥವಾ ಸ್ನೇಹಿತರಿಗೆ ಕರೆ ಮಾಡುತ್ತವೆ	ಆಸ್ಪತ್ರೆಗಳು ಅವರು ಮಾನ್ಯವಾದ ಪಾಲಿಸಿಯನ್ನು ಹೊಂದಿದ್ದಾರೆ ಎಂಬ ವಿಮಾದಾರರ ಮಾತನ್ನು ಅವಲಂಬಿಸಿವೆ.	2
222	ವಿದೇಶಿ ಕರೆನ್ಸಿಯಲ್ಲಿ ಯಾವ ರೀತಿಯ ಕ್ಲೈಮ್ ಪಾವತಿಯನ್ನು ಮಾಡಲಾಗುತ್ತದೆ?	ನಗದುರಹಿತ ಹಕ್ಕುಗಳು	ಮರುಪಾವತಿ ಹಕ್ಕುಗಳು	ನಗದು ರಹಿತ ಮತ್ತು ಮರುಪಾವತಿ ಹಕ್ಕುಗಳೆರಡೂ	ಮೇಲಿನ ಯಾವುದೂ ಅಲ್ಲ	1
223	ಮರುಪಾವತಿ ಹಕ್ಕುಗಳನ್ನು ಪ್ರಕ್ರಿಯೆಗೊಳಿಸುವಾಗ ಬಳಸಲಾಗುವ ಕರೆನ್ಸಿ ಪರಿವರ್ತನೆ ದರ ಎಷ್ಟು?	ನಷ್ಟದ ದಿನಾಂಕದ ದರ	ಕ್ಲೈಮ್ ಸಲ್ಲಿಸಿದ ದಿನಾಂಕದ ದರ	ಆಸ್ಪತ್ರೆಯಿಂದ ಬಿಡುಗಡೆಯಾದ ದಿನಾಂಕದಂದು ದರ	ಆಸ್ಪತ್ರೆಗೆ ದಾಖಲಾದ ದಿನಾಂಕದಂದು ದರ	1
224	ಸಾಗರೋತ್ತರ ಪ್ರಯಾಣ ವಿಮೆಗಾಗಿ ಮರುಪಾವತಿ ಕ್ಲೈಮ್‌ಗಳಲ್ಲಿ ಸ್ವೀಕಾರಾರ್ಹ ಕ್ಲೈಮ್‌ಗಳಿಗೆ ಪಾವತಿಗಳಿಗೆ ಯಾವ ಕರೆನ್ಸಿಯನ್ನು ಬಳಸಲಾಗುತ್ತದೆ?	ಬ್ರಿಟಿಷ್ ಪೌಂಡ್ (GBP)	ಭಾರತೀಯ ರೂಪಾಯಿ (INR)	ಯುನೈಟೆಡ್ ಸ್ಟೇಟ್ಸ್ ಡಾಲರ್ (USD)	ಯುರೋ (EUR)	2
225	ವಿಮೆ ಮಾಡಿದ ವ್ಯಕ್ತಿಯ ಅಂಗವೈಕಲ್ಯವನ್ನು ಪ್ರಮಾಣೀಕರಿಸಲು ಯಾವ ಡಾಕ್ಯುಮೆಂಟ್ ಅಗತ್ಯವಿದೆ?	ಜನನ ಪ್ರಮಾಣಪತ್ರ	ಪಾಸ್ಪೋರ್ಟ್	ಸಿವಿಲ್ ಸರ್ಜನ್ ಅಥವಾ ತತ್ಸಮಾನ ಸಮರ್ಥ ವೈದ್ಯರಿಂದ ಶಾಶ್ವತ ಅಂಗವೈಕಲ್ಯ ಪ್ರಮಾಣಪತ್ರ	ಚಾಲನಾ ಪರವಾನಿಗೆ	3
226	ಈ ಕೆಳಗಿನವುಗಳಲ್ಲಿ ಯಾವುದು ಕ್ಲೈಮ್ ಅನ್ನು ಪ್ರಕ್ರಿಯೆಗೊಳಿಸಲು ಮುಖ್ಯ ದಾಖಲೆಗಳಾಗಿವೆ? I. ಅನಾರೋಗ್ಯದ ಪುರಾವೆಯ ದಾಖಲೆಗಳು II. ಆಸ್ಪತ್ರೆಗೆ ಮಾಡಲಾದ ಪಾವತಿ III. ಚಿಕಿತ್ಸೆಗಾಗಿ ಮಾಡಲಾದ ಹೆಚ್ಚಿನ ಸಲಹೆ IV. ಇಂಪ್ಲಾಂಟ್ ಗಳಿಗಾಗಿ ಪಾವತಿ ಪುರಾವೆಗಳು	ಕೇವಲ I ಮತ್ತು II	ಕೇವಲ I ಮತ್ತು IV	I, II ಮತ್ತು III	I, II, III ಮತ್ತು IV	3

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
227	ಈ ಕೆಳಗಿನ ಯಾವ ಹೇಳಿಕೆ/ಗಳು ಟಿಪಿಎ ಒದಗಿಸಿದ 'ಕ್ಲೇಮ್ ಪ್ರಕ್ರಿಯೆ ಮತ್ತು ಪಾವತಿ ಸೇವೆಗಳಿಗೆ' ಸಂಬಂಧಿಸಿದಂತೆ ಸರಿಯಾಗಿದೆ/ವೆ? I. ಟಿಪಿಎಗಳು ಸಾಮಾನ್ಯವಾಗಿ ಕ್ಲೇಮ್ ಇತ್ಯರ್ಥಕ್ಕಾಗಿ ವಿಮಾಗಾರರಿಂದ ಮುಂಗಡ ಹಣವನ್ನು ಪಡೆಯುತ್ತವೆ. ಟಿಪಿಎ ಹಣಗಳ ಖಾತೆಯನ್ನು ಇಟ್ಟುಕೊಳ್ಳಲು ಮತ್ತು ವಿಮಾ ಕಂಪನಿಯಿಂದ ಸ್ವೀಕರಿಸಿದ ಮೊತ್ತಗಳ ಲೆಕ್ಕಾಚಾರದ ಹೊಂದಾಣಿಕೆಯನ್ನು ಒದಗಿಸಲು ನಿರೀಕ್ಷಿಸಲಾಗಿದೆ. II. ಅನುಮೋದಿತ ಕ್ಲೇಮ್ ಗಳ ಪಾವತಿ ಮತ್ತು ಇತರ ಸೇವೆಗಳನ್ನು ಗ್ರಾಹಕರಿಗೆ ಒದಗಿಸುವ ಉದ್ದೇಶಗಳಿಗಾಗಿ ಹಣವನ್ನು ಬಳಸಬಹುದು	ಕೇವಲ I	ಕೇವಲ II	I ಮತ್ತು II ಎರಡೂ	I ಅಥವಾ II ಎರಡೂ ಅಲ್ಲ	1
228	ಆಸ್ಪತ್ರೆಗೆ ದಾಖಲಾದ ವಿಚಾರವನ್ನು ವಿಮಾ ಕಂಪನಿಗೆ ಈ ಕೆಳಗಿನ ಯಾವ ವಿಧಾನದಲ್ಲಿ ತಿಳಿಸಬಹುದು?	ಫೇಕ್ಸ್	ಕಾಲ್ - ಸಂಟರಿಗೆ ಕರೆ ಮಾಡಿ	ಇ - ಮೇಲ್	ಮೇಲಿನ ಯಾವುದಾದರೂ	4
229	ಒಂದು ಆರೋಗ್ಯ ವಿಮೆಯ ದಾವೆಯ ಪ್ರಕ್ರಿಯೆ ಪ್ರಾರಂಭಿಸಿದಾಗ, ಈ ಕೆಳಗಿನವುಗಳಲ್ಲಿ ಯಾವುದು ಮುಖ್ಯವಾದ ದಾಖಲೆಯಾಗಿರುತ್ತದೆ? I. ಅನಾರೋಗ್ಯದ ಬಗ್ಗೆ ದಾಖಲಾತಿ ಪತ್ರಗಳು II. ಔಷಧೋಪಚಾರ ನೀಡಿದ ದಾಖಲೆ III. ಒಳರೋಗಿಯಾಗಿದ್ದ ಅವಧಿ V. ರೋಗಿಯನ್ನು ಪರಿಶೀಲಿಸಿದ ದಾಖಲಾತಿ ಪತ್ರ	ಕೇವಲ I ಮತ್ತು II	ಕೇವಲ I ಮತ್ತು IV	I, II ಮತ್ತು IV	I, II, III ಮತ್ತು IV	4

Insurance Agents (Health) Question Bank - Kannada

Sr. No.	Questions	Option 1	Option 2	Option 3	Option 4	Correct Answer
230	ನಿಜವಾದ ಹೇಳಿಕೆ ಗುರುತಿಸಿ I. ಇಂತಹ ಕೆಲವು ಹಿಂದಿನ ಮತ್ತು ಇಂದಿನ ಕಾಯಿಲೆಗಳು ಅಥವಾ ಕಾಯಿಲೆಗಳ ವೈಯಕ್ತಿಕ ಇತಿಹಾಸ - ತೂಕ ಕಡಿಮೆ ಅಥವಾ ಹೆಚ್ಚು ದೇಹತೂಕ ಎಂಬ ಹಲವಾರು ಪ್ರತಿಕೂಲ ಅಂಶಗಳ ಕಾರಣ ರೋಗದ ಹರಡುವಿಕೆ ಕಡಿಮೆ ವಯಸ್ಸಿನ, ಆರೋಗ್ಯಕರ ಜೀವನದಂತಹ ಕೆಲವು ಅನುಕೂಲಕರ ಕಾರಣ ಇತ್ಯಾದಿ ಅಂಶಗಳಿಂದ ಕಡಿಮೆಯಾಗುತ್ತದೆ	ಕೇವಲ ಖ ನಿಜ	ಕೇವಲ ಖಖ ನಿಜ	ಮತ್ತು ಹೇಳಿಕೆ - II, ನಿಜ	I ಮತ್ತು II ತಪ್ಪು	3